



# ಶ್ರೀದವಿಶಲದಾಸರ ಕೃತಿಗಳು

(ದಾಸಸಾಹಿತ್ಯ ಯೋಜನೆಯ 29ನೇಯ ಕುಸುಮ)

ಸಂಪಾದಕ

ಕೆ. ಅವೃತ್ತಾಚಾರ್ಯ,  
ಸ್ವೇಷಲ್ ಆಧೀಸರ್, ದಾಸಸಾಹಿತ್ಯ ಪ್ರಾಜೆಕ್ಟ್  
ತಿರುಮಲೆ ತಿರುಪತಿ ದೇವಷ್ಠಾನಗಳು, ತಿರುಪತಿ.



ತಿರುಮಲೆ ತಿರುಪತಿ ದೇವಷ್ಠಾನಗಳ ಕಾರ್ಯನಿರ್ವಹಣಾಧಿಕಾರಿಗಳಾದ

ಎಂ. ಕೆ. ಆರ್. ವಿನಾಯಕ್ ಐ.ಎ.ಎಸ್.

ಇವರ ಅನುಮತಿಯಿಂದ ಪ್ರಕಟಿಸಲ್ಪಟ್ಟಿದೆ.

ತಿರುಮಲೆ ತಿರುಪತಿ ದೇವಷ್ಠಾನಗಳು

ತಿರುಪತಿ

# **SRIDAVITTHALA DASARA KRITHIGALU**

**Edited By :**

**K. Appannacharya.**

**T. T. D. Religious Publication Series No : 501**

**Copies : 3000**

**First Edition : 1997**



**Published By :**

**M. K. R. VINAYAK I.A.S.  
Executive Officer,  
T. T. Devasthanams,  
Tirupati.**



**Printed at :**

**T. T. Devasthanams Press,  
Tirupati.**

# ಪರಿವಿಡಿ

1. ಪ್ರಕಾಶಕರ ಮಾತು.
2. ಮುನ್ಮೂಡಿ.
3. ಶ್ರೀದವಿಶಲರ ಜೀವನ ಚರಿತ್ರೆ.
4. ಶ್ರೀದವಿಶಲರ ಸ್ಮೃತ್ಯೆ.
5. ಶ್ರೀದವಿಶಲರ ಶಾರ್ಥಕಗಳು.
6. ಕೃತಿಮಾಲೆ.

## ಪ್ರಕಾಶಕರ ಮಾತು

ಭಗವಂತನ ಹಾಗೂ ಅವನ ಭಕ್ತರ ಅವತಾರಗಳು ಪ್ರಬಲಿದ ಅಧಮವನ್ನು ಬದಿಗೊತ್ತಿ ಧರ್ಮದ ಪುನರುಧ್ವರಕಾಗಿ. ಕಡು ಕರುಣಾಮಯನಾದ ಭಗವಂತನು ಕಲಿಯುಗದಲ್ಲಿ ಜೀವರು ಧರ್ಮಮಾರ್ಗದಿಂದ ಚ್ಯಾತರಾಗದಂತೆ ನಿರಂತರ ರಕ್ಷಿಸಲು ಭೂಷ್ಯಕುಂಠವೆನಿಸಿರುವ ವೇಂಕಟಾದಿಗೆ ಬಂದು ನೆಲಸಿರುವನು. ಧರ್ಮ ಸಂಸ್ಥಾಪಕ ನಾದ ಈ ಸ್ವಾಮಿಯ ಸೇವೆಯಿಂದ ತಮ್ಮಜನ್ಮವನ್ನು ಧನ್ಯಮಾಡಿಕೊಂಡು ಲೋಕವನ್ನು ದೇಳಿಗಿದ ಪೂತಾತ್ಮರು ಅನೇಕರು. ಇವರಲ್ಲಿ ಕನಾಟಕ ಹರಿದಾಸರು ಸಹ ಸೇರುತ್ತಾರೆ.

ಎಲ್ಲ ಹರಿದಾಸರು ಶ್ರೀನಿವಾಸನನ್ನು ಮನಸಾರ ಕೊಂಡಾಡಿರುವರು. ವೇಂಕಟನ ಭೂಷ್ಯಕುಂಠ ದಾಸರೆಲ್ಲರಿಗೆ ತಪರಾರು. ಶ್ರೀನಿವಾಸನ ಕರುಣಾ ಕಟ್ಟಾಕ್ಷದಿಂದ ಹೊರ ಹೊಮ್ಮಿದ್ದ ಇವರ ಸಾಹಿತ್ಯ ಮಿಾಸಲಳಿಯದ ಸಿತ್ಯನೂತನ ಸಚೇವ ವಿಶ್ವಸಾಹಿತ್ಯ. ಇವರ ಕೃತಿಗಳು ಶ್ರುತಿ ಸ್ವಂತ ಪುರಾಣಗಳಿಗೆ ವಾಯಾಂತಿರವನ್ನು ಸಾಮಾನ್ಯ ಜನರಿಗೆ ತಿಳಿಯಲಸಾಧ್ಯವಾದ ಅನೇಕ ವೇದಾಂತರಹಸ್ಯಗಳನ್ನು ಇವರು ಕೃತಿಗಳ ರೂಪದಲ್ಲಿ ತಿಳಿಯ ಹೇಳಿರುವರು.

ಪ್ರಕೃತ ದಾಸವರೇಣುರಾದ ಶ್ರೀದವಿಶ್ವಲದಾಸರ ಕೃತಿಗಳನೆಲ್ಲಾಳಗೊಂಡ ಈ ಹೊತ್ತಿಗೆಯನ್ನು ಪ್ರಕಟಿಸುತ್ತಿದ್ದೇವೆ. ಸಹ್ಯದಯರಾದ ಸಾಹಿತ್ಯಾಭಿಮಾನಿಗಳೂ, ಭಕ್ತರೂ ಈ ನಮ್ಮ ಉತ್ಸಾಹವನ್ನು ಇಮ್ಮಡಿ ಮಾಡುತ್ತಾ, ಈ ಕೃತಿಯನ್ನು ಆದರಿಸುವರೆಂದು ಆಶಿಸುತ್ತೇನೆ.

ಎಂ. ಕೆ. ಆರ್. ವಿನಾಯಕ್, ಐ.ಎ.ಎಸ್.  
ತಿರುಮಲೆ ತಿರುಪತಿ ದೇವಸ್ಥಾನಗಳ  
ಕಾರ್ಯನಿರ್ವಹಣಾಧಿಕಾರಿ,  
ತಿರುಪತಿ.

ಕನ್ನದಸಾಹಿತ್ಯದ ಮೊಕ್ಕೆಸ ಶಿವಶರಣರ ಹಾಗೂ ಹರಿದಾಸರ ಸಾಹಿತ್ಯದಿಂದ ಪೂರ್ಣವಾಗಿದೆ. ಇನ್ನೇ ಶತಮಾನದಿಂದ ಅವ್ಯಾಹತವಾಗಿ ಸಾಗಿಬಂದ ಹರಿದಾಸ ಸಾಹಿತ್ಯವನ್ನು ಸ್ಥೂಲವಾಗಿ ಮೂರು ಹಂತಗಳಲ್ಲಿ ವಿಭಾಗಿಸಬಹುದು. ನರಹರಿತೀಧರ ರಿಂದ ಕನಕದಾಸರವರೆಗೆ ಮೊದಲನೆಯ ಹಂತ. ಮಹಿಪತಿರಾಯರಿಂದ ಹಿಡಿದು ಜಗ ನ್ನಾಧದಾಸರ ವರೆಗೆ ಎರಡನೆಯ ಹಂತ. ಪ್ರಾಚೀಶದಾಸರಿಂದ ಸುಂದರವಿಲರವರೆಗೆ ಮೂರನೇ ಹಂತ. ಈ ಮೂರನೆಯ ಹಂತದಲ್ಲಿ ಬಾಳಿ ದೇಳಗಿದ ನಂದಾದೀಪವೇ ಶ್ರೀದವಿರಲದಾಸರು. ಶ್ರೀದವಿರಲದಾಸರು ಜಗನ್ನಾಧದಾಸರ ಸಾಕ್ಷಾತ್ ಶಿವರು. ಜಗ ನ್ನಾಧದಾಸರಿಂದಲೇ ಅಂತನಾಮವನ್ನುಪಡೆದು, ದಾಸಸಾಹಿತ್ಯಕ್ಕೆ ವಿಶ್ವ ಸೇವೆಯನ್ನು ಸಲ್ಲಿಸಿದರು. ಶ್ರೀದವಿರಲದಾಸರ ಸಮಗ್ರಕೃತಿಗಳು ಇಂದು ದೊರೆಯುತ್ತಾಳ್ಲ. ಕೇವಲ ಈ ಕೃತಿಗಳು ಮಾತ್ರ ದೊರೆಯುತ್ತಲಿವೆ. ದೊರೆತ ಈ ಕೃತಿಗಳಲ್ಲಿನಾಲ್ಲಿ ವಿಭಾಗಗಳನ್ನು ಕಾಣಬಹುದು. ಅವು:—

೧. ಕೃಷ್ಣಲೀಲಾ ಪ್ರತಿಪಾದಕ ಪದಗಳು.
೨. ರಾಮ ಮಹಿಮಾ ಪ್ರತಿಪಾದಕ ಪದಗಳು.
೩. ಇತರ ದೇವತೆಗಳಿಗೆ ಸಂಬಂಧಿಸಿದ ಪದಗಳು.
೪. ಪ್ರಮೋಧಾತ್ಮಕ ಪದಗಳು.

ಈ ಮೇಲ್ಮೂರೆ ವಿಭಾಗಕ್ಕನುಗೊಂಡಿದೆ ಮೊರೆತ ಕೃತಿಗಳನ್ನು ಸಂಪಾದಿಸಿ ಪ್ರಕೃತ ಈ ಹೊತ್ತಿಗೆಯನ್ನು ಪ್ರಕಟಿಸುತ್ತಿದ್ದೇವೆ. ಈ ಸಂಪಾದನೆಯ ಕಾರ್ಯದಲ್ಲಿ ಪೂರ್ಣ ತಮ್ಮ ಸಹಕಾರ ನೀಡಿದವರು ಕೇ. ರಾಘವೇಂದ್ರರಾವ್ ವಚೀಲ್. ರಾಯಚೂರ್ ಇವರು. ಇವರಿಗೆ ನನ್ನ ಅನಂತಧನ್ಯವಾದಗಳು.

ಸಹೃದಯತೆಯಿಂದ ಅನತಿಕಾಲದಲ್ಲಿ ಪ್ರಸ್ತುಕ ಹೊರಬರುವಂತೆ ಪ್ರಸ್ತು ಸಿಬ್ಬಂದಿಗೆ ಆದೇಶನೀಡಿ ಸಹಕರಿಸಿದ ಲಕ್ಷ್ಮಣ ರಾವ್ (ಪ್ರೇಸ್ ಮೇನೇಜರ್ ತಿ.ಕಿ. ದೇ.) ಇವರಿಗೆ ನನ್ನ ವಂದನೆಗಳು. ಕರಡಬ್ಬ ಪ್ರತಿಗಳನ್ನು ಶೋಧಿಸಿ ಪರಿಶುರಿಸುವಲ್ಲಿ ತಮ್ಮ ಪೂರ್ಣ ಸಹಕಾರವನ್ನು ನೀಡಿದ ಬಿ. ಎನ್. ಶ್ರೀನಿವಾಸನ್ (ಕನ್ನದ ಸಭ್ ಎಡಿಟರ್) ಇವರಿಗೂ ನನ್ನ ಹೃದಯಪೂರ್ವಕ ವಂದನೆಗಳು.

ಈ ವಲ್ಲಕ್ಷ್ಯಮುಖ್ಯಕಾರಣೇಭೂತರಾಗಿ ಧರ್ಮ ಜಾಗೃತಿಗಾಗಿ ನಿರಂತರ ಸುತ್ತಿರುವ ಶ್ರೀ ಎಂ. ಕೆ. ಆರ್. ವಿನಾಯಕ್ ಬಿ.ಎ.ಎಸ್. ತಿರುಮಲೆ ತಿದೇವಸ್ಥಾನಗಳ ಕಾರ್ಯನಿರ್ವಹಣಾಧಿಕಾರಿಗಳು ಇವರಿಗೆ ಬಿಬ್ಜ್ಞಮನಸ್ಸಿನಿಂದ ಎಗಳನ್ನಾರ್ಥಿಸುತ್ತಿದ್ದೇನೆ.

ಕೆ. ಅಪ್ಪಣ್ಣಾಚಾರ್ಯ  
ಸ್ವೇಷಲ್ ಆಫಿಲ್  
ದಾಸಸಾಹಿತ್ಯ ಪ್ರಾ  
ತಿ.ತಿ.ದೇವಸ್ಥಾನಗಳು, ತಿರು

---

## ಶ್ರೀದವಿಶಲದಾಸರ ಜೀವನ ಚರಿತ್ರೆ

“ಸತಾಂ ಪುಸಂಗಾನ್ಯಮ್ ವೀಯಸಂಪದೋ  
ಭವಂತಿ ಹೃತ್ಕಣರಸಾಯನಾಃ ಕಥಾಃ  
ತಚ್ಮೈಪಣಾದಾಶ್ವಪವರ್ಗವತ್ಯನಿ  
ಶ್ರದ್ಧಾವತೀ ಭಕ್ತಿರನುಕ್ರಮಿಷ್ಯತಿ”

ಇದು ಭಾಗವತಾಚಾರ್ಯರ ಅಮೃತವಾಣಿ. ಸಾಧು-ಸಜ್ಜನರ ಸಹವಾಸದ ಫಲವನ್ನು ಸ್ವತಃ ಭಗವಂತನೇ ಸಾರಿಹೇಳಿರುವನು. ಸಹವಾಸವೆಂದೂ ಮಾತ್ರಕ್ಕೆ ನಿರ್ದಿಷ್ಟವ್ಯವಹಿಯ ಪಕ್ಷದಲ್ಲಿರುವಿಕೆ ಎಂದು ಮಾತ್ರ ಅರ್ಥವಲ್ಲ. ಸಹವಾಸವು ಮಾನಸಿಕ ಹಾಗೂ ಕಾರ್ಯಕ್ರಮದಲ್ಲಿ ಏರಡು ದಿಧ. ಕಾರ್ಯಕ ಸಹವಾಸಕ್ಕೆ ವ್ಯಕ್ತಿಯ ಅಸ್ತಿತ್ವ ಅತ್ಯಾವಸ್ತಕ. ಆದರೆ ಮಾನಸಿಕ ಸಹವಾಸಕ್ಕೆ ಇದರ ಆವಶ್ಯಕತೆಯಿಲ್ಲ. ಕೀರ್ತಿಶೀಷರಾದ ವ್ಯಕ್ತಿಗಳೊಂದನೆ ಸಹ ಮಾನಸಿಕವಾಗಿ ಸಹವಾಸವನ್ನು ದೇಳಿಸಬಹುದು. ಮಹಿತಾತ್ಮರ ಸ್ತರಣ, ಅವರ ಗುಣಗಾನ, ಕಥಾಶ್ರವಣಗಳು ಅವರೊಂದನೆ ಸಹವಾಸಕ್ಕೆ ಸಮಾನವಾಗುವವು.

ಜ್ಞಾನಿಗಳ ಕಥೆ ಎಂದರೆ ಭಗವಂತನ ಕಥೆಯಾಗಿಯೇ ಇರುತ್ತದೆ. ಇದಕ್ಕೆ ಕಾರಣ ಜ್ಞಾನಿಗಳ ನಡೆನುಡಿಗಳೆಲ್ಲವೂ ಭಗವಂತನಿಗೆ ಸಂಬಂಧಿಸಿದವುಗಳಾಗಿರುತ್ತವೆ. ಇಂಥಾ ಜ್ಞಾನಿಗಳ ಕಥಾಪ್ರಸಂಗದಿಂದಕಿವಿಗಳಿಗೂ ಹೃದಯಕ್ಕೂ ಭಗವಂತನ ಕಥಾಮೃತದ ರಸದೊತ್ತಣವು ದೋರೆಯುವುದು. ಮೋಕ್ಷವನ್ನು ತಂದು ಕೊಡುವ ಭಕ್ತಿಯು ತಾನಾಗಿಯೇ ದೇಳಿದು ನಿಲ್ಲುವುದು. ಅದಕ್ಕಾಗಿಯೇ ಮಾನ್ಯ ಮಾನವೀ ಜಗನ್ನಾಥದಾಸರು--

“ರಂಗ ನಿನ್ನ ಕೊಂಡಾಡುವ ಮಂಗಳಾತ್ಮರ  
ಸಂಗಸುಖವಿತ್ತು ಕಾರ್ಯೋ ಕರುಣಾಸಾಗರ್”

ಎಂದು ಬೇಡಿರುವರು. ಜ್ಞಾನಿಗಳೊಂದನೆ ನಾವ ಮಾಡುವ ಕಾರ್ಯಕ ಅಥವಾ ಮಾನಸಿಕಸಂಗ ನಮ್ಮ ಅನಿಪ್ಯವನ್ನು ಪರಿಹರಿಸಿ ಇಪ್ಪಾರ್ಥವನ್ನು ತಂದು ಕೊಡುವುದು. ಅದಕ್ಕಾಗಿಯೇ ಶ್ರೀ ಪುಸನ್ನ ವೆಂಕಟದಾಸರು---

“ಸಂಗವಾಗಲಿ ಸಾಧುಸಂಗವಾಗಲಿ  
ಸಂಗದಿಂದ ಲಿಂಗದೇಹ ಭಂಗವಾಗಲಿ”

ಎಂದು ಬೇಡುತ್ತು ಸಾಧುಸಜ್ಜನರ ಸಮಾಗಮ ಜೀವನಿಗಿರುವ ಮುಖ್ಯ ಅನಿಪ್ಯವನಿಸಿದ ಲಿಂಗಶರೀರದ ಭಂಗಕ್ಕೂ ಕಾರಣವಾಗುವುದೆಂದು ಸೂಚಿಸಿರುವರು. ಜಗನ್ನಾಥರ್ಸನ್ ಸರ್ಸನ್ ವೆಂಕಟರ್ಸನ್ ಸರ್ಸನ್

“ಕೆಂಡ ಕಾಣದೆ ಮುಟ್ಟಿದರು ಸರಿ  
 ಕಂಡು ಮುಟ್ಟಿಲು ದಹಿಸದಿಪ್ಪದೆ  
 ಪ್ರಂಡರೀಕದಳಾಯತಾಕ್ಷನ ವಿಮಲಪದಪದ್ಮ  
 ಬಂಡುಣಿಗಳಿಂದೆನಿಪ ಭಕ್ತರ  
 ಹಿಂಡು ನೋಡಿದಮಾತ್ರದಲಿ ತನು  
 ದಿಂಡುಗೆಡಹಿದ ನರನ ಪಾವನ ಮಾಳ್ಳರಾಕ್ಷಣಾದಿ  
 ಈ ನಿಮಿತ್ತ ಪ್ರನಃ ಪ್ರನಃ ಸು--  
 ಜ್ಞಾನಿಗಳ ಸಹವಾಸಮಾದು ಕು--  
 ಮಾನವರ ಶೂಡಾಡದಿರು ಲೋಕಕೆ ಮರುಳಾಗಿ”

ಎಂದು ಹೇಳಿ ಜ್ಞಾನಿಗಳ ಸಹವಾಸದ ಫಲವನ್ನು ಮನದಟ್ಟಾಗುವಂತೆ ವರ್ಣಿಸಿ ರುವರು.

ಇಂಥಾ ಜಗನ್ನಾಧದಾಸರ ಸಂಗದಿಂದ, ಅವರ ಶಿವರಾದ ಶ್ರೀ ಪ್ರಾಣೀಶದಾಸರ ಒಂದೇ ಒಂದು ಕೃತಿಯಿಂದ, ಜನ್ಮಪನ್ನೇ ಧನ್ಯಮಾಡಿಕೊಂಡ ಪೂರ್ತಾತ್ಮರು ಶ್ರೀದವಿತಲ ದಾಸರು. ಇವರ ಸ್ತರಣಿ ಜನ್ಮಧನ್ಯತೆಗೆ ಕಾರಣ.

ಧಾರವಾಡ ಪ್ರಾಂತಕ್ಕೆ ಸೇರಿದ ಗ್ರಾಮ ಕರ್ಜೆಗಿ. ವರದಾನದಿಯ ಸನ್ನಿಧಾನ, ಗ್ರಾಮ ವನ್ನು ಬಳಸಿನಿಂತ ನಿಸಗ್ - ಈ ಎರಡರಿಂದ ಗ್ರಾಮಕ್ಕೆ ತಾನಾಗಿಯೇ ಸೌಂದರ್ಯ ಪಾವಿತ್ರಗಳು ಬಂದೊದಗಿದ್ದವು ಗ್ರಾಮದಲ್ಲಿ ವೇದವೇದಾಂತಗಳಲ್ಲಿ ನಿಷ್ಠಾತರಾದ ಪಂಡಿತರೂ, ನಿತಾಗ್ನಿಹೋತ್ರಿಗಳೂ, ಪ್ರವಚನಾಚಾರ್ಯರುಗಳೂ ಬಹಳವಾಗಿದ್ದರು. ಪ್ರತಿಮನೆಯಲ್ಲಿ ಸರಸ್ವತಿ ನಲಿಯತ್ತಿದ್ದಳು. ದೂರದೇಶಗಳಿಂದ ಬರುವ ವಿದ್ಯಾರ್ಥಿಗಳಿಗೆ ಅಲ್ಲಿ ಆದರದ ಸ್ವಾಗತವಿತ್ತು. ಅನೇಕ ಪಂಡಿತರು, ವಿದ್ಯಾರ್ಥಿಗಳಿಗೆ ಅನ್ವಾದಿಗಳನ್ನು ಹೊಟ್ಟು ವಿದ್ಯಾದಾನವನ್ನು ಮಾಡುತ್ತಿದ್ದರು. ಪ್ರಾತಃಕಾಲದಲ್ಲಿ ಪ್ರತಿಮನೆಯಿಂದಲೂ ಸುಶ್ರಾವ್ಯವಾಗಿ ವೇದಫೋಷವು ಕೇಳಿ ಬರುತ್ತಿತ್ತು. ಇವೆಲ್ಲಕ್ಕೂ ಏಗಿಲಾಗಿ ಗ್ರಾಮ ಮಧ್ಯದಲ್ಲಿ ಭಕ್ತಬಂಧುವಾದ ವಿಶಲನ ಭವ್ಯಮಂದಿರ. ಶ್ರೀದವಿತಲರು ಶ್ರೀವಿಶಲನನ್ನು ವರ್ಣಿಸುತ್ತಾ--

“ಶ್ರೀದವಿತಲು ನಿಮ್ಮಸದ್ಯಣ ವೇದಶಾಸ್ತ್ರದಲ್ಲಿ  
 ಶೋಧಿಸಿ ನೋಡುವ ಭೂದೇವರಿಗೊಲೀದಾದರಿಸಲು  
 ಬಂದ್ಯಾವಿಶಲಾ”

ಎಂದು ಹೇಳಿ ವ್ಯಾಜೋಕ್ತಿಯಿಂದ ಕಚೆಗಿಯನಿಜಾಂದಯವನ್ನು ವರ್ಣಿಸಿರುವರು. "ಸದ್ಗುಣ ವೇದಶಾಸ್ತ್ರದಲ್ಲಿ ಶೋಧಿಸಿ ನೋಡುವ ಭೂದೇವರಿಗೊಲಿದು" ಎಂಬ ಈ ಪ್ರಯೋಗದಲ್ಲಿ ಅಂದಿನ ಕಚೆಗಿಯ ಭವ್ಯಸ್ವರೂಪವು ಅಡಗಿದೆ.

ಕೃ.ಶ. 1740 ಹಾಗೂ 50 ರ ಮಧ್ಯಕಾಲದಲ್ಲಿ ಕಚೆಗಿಯ ಕರ್ಣೀಕರ ಕುಟುಂಬದಲ್ಲಿ ದಾಸರ ಜನನಾಯಿತೆಂದು ಹಿರಿಯರ ವಚನ. ತಂದೆ ತಾಯಿಗಳು ತಮ್ಮ ಮುದ್ದುಮಗನಿಗೆ 'ದಾಸಪ್ಪ' ಎಂದು ಹೆಸರಿಟ್ಟರು.

"ಚಿಕ್ಕತನದಲ್ಲಿ ತಂದೆ ತಾಯಿಗಳು ಒಲಿದು ಹೇಸ--  
ರಿಕ್ಕ ಕರೆದರು ನಿನ್ನ 'ದಾಸಪ್ಪ'ನೆಂದು"

ಎಂಬ ಈ ಜಗನ್ನಾಧದಾಸರ ವಚನವೇ ಇದಕ್ಕೆ ಸಾಕ್ಷಿಯಾಗಿದೆ. ದಾಸಪ್ಪನಿಗೆ ಅಣ್ಣತಮ್ಮುದಿರಾಗಲಿ ಅಕ್ಕತಂಗಿಯರಾಗಲಿ ಇದ್ದಂತೆ ತಿಳಿದು ಬರುತ್ತಾ ಇಲ್ಲ. ಆನು ವಂತೀಕವಾಗಿ ಬಂದ ಕರಣೀಕವೃತ್ತಿ, ಹೊಲಮನೆಗಳಿಂದಾಗಿ ದಾಸಪ್ಪನಿಗೆ ಯಾವ ಚೊರತೆಯೂ ಇರಲಿಲ್ಲ. ಪಂಡಿತರ ನೆಲೆವೀಡಾದ ಕಚೆಗಿಯಲ್ಲಿ ದೇಹಿದ ದಾಸಪ್ಪನಿಗೆ ಬಾಲ್ಯದಲ್ಲಿ ಯಥೋಚಿತವಾಗಿ ವಿದ್ಯಾಭ್ಯಾಸ ನಡೆಯಿತು. ಅದಾವ ಪ್ರಾರಭ್ಬದ ಬಲವ್ಯೋ ಯುಕ್ತವಯಸ್ಸಿಗೆ ಬಂದ ದಾಸಪ್ಪ ಸ್ವೇಚ್ಛಾವಿಹಾರಿಯಾದ. ಇದೇ ಸಮಯಕ್ಕೆ ದಾಸಪ್ಪನು ತಂದೆ ತಾಯಿಗಳು ಸ್ವರ್ಗಸ್ವರಾದರು. ಯಜಮಾನತನವು ದಾಸಪ್ಪನ ಹಸ್ತಗತವಾಯಿತು. ಯಾವನ ಅಧಿಕಾರ ಸಂಪತ್ತುಗಳು ಒಂದೆಡೆ ಸೇರಿದವು. ದಾಸಪ್ಪನನ್ನು ಹಿಡಿಯುವವರಾರು? ಯಾವನದ ಪ್ರಭಾವದಿಂದ ದಾಸಪ್ಪನು ವೇಶಾಲ್ಯೋಲುಪನಾದ.

ಶೋಕರೀತಿಯಂತೆ ದಾಸಪ್ಪನಿಗೆ ಸರಿಯಾದ ಸಮಯಕ್ಕೆ ವಿವಾಹವೂ ಆಯಿತು. ಸುಗುಣವತ್ತಿಯಾದ 'ಗುಂಡಮ್ಮೆ' ದಾಸಪ್ಪನ ಮದದಿಯಾದಕು. ಮದವೆಯಾದರೂ ದಾಸಪ್ಪನ ದಿನನಿತ್ಯದ ವ್ಯವಹಾರದಲ್ಲಿ ಯಾವ ವೃತ್ತಾಸ್ತಪೂ ಉಂಟಾಗಲಿಲ್ಲ. ಪ್ರಾತಃ ಕಾಲದಲ್ಲಿ ಎದ್ದವನೇ ಸ್ವಾನಾಹಿತ್ಯೇಕಗಳನ್ನು ಮುಗಿಸಿಕೊಂಡು, ಕರ್ಣೀಕವೃತ್ತಿಯಕಡೆ ಸ್ವಲ್ಪ ಗಮನ ಕೊಟ್ಟು ನಂತರ ಹೊಲಗಳಿಗೆ ಹೋಗಿ ಬರುತ್ತಿದ್ದನು. ಮಧ್ಯಾಹ್ನ ಉಂಟ ವಿಶ್ವಾಂತಿ. ಸಾಯಂಕಾಲವಾಯಿತೆಂದರೆ ಅಲಂಕರಿಸಿಕೊಂಡು ತಾಂಬೂಲವನ್ನು ಮೆಲ್ಲುತ್ತಾ ತನ್ನ ಮೆಚ್ಚಿನ ವೇಶ್ಯೆಯ ಮನಿಗೆ ಹೋಗುವುದು. ಮನಸ್ಸಿಗೆ ಬಂದಾಗ ರಾತ್ರಿ ಯಾವುದೋ ಒಂದು ಸಮಯದಲ್ಲಿ ಮನಿಗೆ ಬರುತ್ತಿದ್ದನು. ಸಾದ್ವಿ ಗುಂಡಮ್ಮಾದರೂ ದಾಸಪ್ಪನು ಬರುವವರೆಗೂ ಕಾದಿದ್ದು ಬಂದಮೇಲೆ ಉಂಟ ಬಡಿಸಿ ತಾನು ಉಂಡು ಮಲಗುತ್ತಿದ್ದಳು. ದಾಸಪ್ಪನು ತಾನಾಗಿಯೇ ಆದರಿಸಿ ಕರೆದಲ್ಲಿ ಹತ್ತಿರ ಹೋಗುತ್ತಿದ್ದಳು. ಗುಂಡಮ್ಮಸಾಧಕನಾಮಧೇಯಾಗಿದ್ದಳು. ಸಹನವೇ ಅವಳ ಸಂಪತ್ತಾಗಿತ್ತು. ದಾಸಪ್ಪನು ತಾನೇ ಎಂದೂ ವಿಶಲನಮಂದಿರಕ್ಕೆ ಹೋದವನಲ್ಲ. ವಿಶಲ ಮಂದಿರದಲ್ಲಿ ಎಂದಾದರೂ ವಿಶೇಷಕಾರ್ಯಕ್ರಮವಿದ್ದಾಗ, ಉರಿನ ಜನರು ಬಂದು ಗೌರವದಿಂದ

ಆಹ್ನಿಸಿದಾಗ ಮಾತ್ರ, ಅಧಿಕಾರವನ್ನು ಮುಂದೆ ಮಾಡಿಕೊಂಡು ಅಲ್ಲಿಗೆ ಹೋಗಿ  
ತ್ತಿದ್ದನು. ಅಲ್ಲಾದರೂ ದೇವಾಲಯದ ಹೊರಪ್ಪಾಕಾರದ<sup>1</sup> ಒಂದು ಸ್ಥಂಭಕ್ಕೆ ಕುಳಿತು  
ಕೊಂಡು, ಸ್ವಲ್ಪಮೌತಿದ್ದ ಹೊರಟು ಬರುತ್ತಿದ್ದನು. ಗರ್ಭಗುಡಿಯ ಹತ್ತಿರಕ್ಕೆ ಎಂದೂ  
ಹೋದವನಲ್ಲ.

ಇದೇ ಸಮಯದಲ್ಲಿ ವಿಜಯದಾಸರ ಪರಮಾನುಗ್ರಹಕ್ಕೆ ಪಾತ್ರರಾಗಿ, ಗೋಪಾ  
ಲಾಸರಿಂದ ನಲವತ್ತು ವರ್ಷ ಆಯುಷ್ಯವನ್ನೂ ಪಂಥರಪುರಾಧೀಶನಾದ ಪಾಂಡು  
ರಂಗನಿಂದಲೇ “ಜಗನ್ನಾಧವಿರಲ” ಎಂಬ ಅಂಕಿತವನ್ನೂ ಪಡೆದು ಪ್ರಸಿದ್ಧರಾದ ಜಗ  
ನಾಧದಾಸರು ಸಜ್ಜನರ ಉದ್ಘಾರಕಾಗಿ ದೇಶಾಟನೆಯನ್ನು ಕೈಕೊಂಡಿದ್ದರು. ಜಾನಿಗಳಲ್ಲಿ  
ಎರಡು ವಿಧ. ಕೇವಲ ತಮ್ಮಸಾಧನೆಗಾಗಿ ಭೂಲೋಕದಲ್ಲಿ ಹುಟ್ಟಿ, ತಮ್ಮನ್ನೇಜವನ್ನು  
ಯಾರಿಗೂ ತಿಳಿಯಗೊಡದೆ, ಸಾಧನೆ ಪೂರ್ತಿಯಾದೊಡನೆ ಇಹಲೋಕದ ಯಾತ್ರೆ  
ಯನ್ನು ಮುಗಿಸುವವರು ಕೆಲವರು. ಇನ್ನೂ ಕೆಲವರು ಶ್ರೀಹರಿಯ ಆಳ್ಳಿಯಂತೆ, ತಮ್ಮ  
ಸಾಧನೆಯನ್ನು ಮಾಡಿಕೊಳ್ಳುತ್ತಾ, ಅಭ್ಯಾಸದಲ್ಲಿ ಮುಳುಗಿ ತಮ್ಮನ್ನೇಜವನ್ನರಿಯದೆ ತತ್ತ್ವ  
ರಿಸುತ್ತಿರುವ ಜೀವರನ್ನು ಉದ್ಘರಿಸುವರು. ಈ ಎರಡನೇ ಗುಂಟಿಗೆ ಸೇರಿದವರು ಶ್ರೀ  
ಜಗನ್ನಾಧದಾಸರು.

**“ಫಲವಿದು ಬಾಳ್ಳುದಕೆ ಶಿರಿ--  
ನಿಲಯನ ಗುಣಗಳ ತಿಳಿದು ಭಜಿಸುವುದೇ”**

ಎಂದು ಎಲ್ಲ ಸಾತ್ತಿಕ ಜನರ ಮನಮುಟ್ಟಿವಂತೆ ಹಾಡುತ್ತಾ ಸಾಗಿದ ಮಹಿತಾ  
ತ್ತರು. ಇವರ ಆಂತರಂಗಿಕ ಶಿಪ್ಪರು ಪ್ರಾಣೀಶದಾಸರು. ಪ್ರಾಣೀಶದಾಸರು ಲಿಂಗಸೂ  
ಗೂರಿನದರು. ಇವರ ನಿಜವಾದ ಹೆಸರು ಯೋಗೀಂದ್ರರಾಯರು ಎಂದು.

ಒಮ್ಮೆ ಗುರುತಿಪ್ಪರಿಬ್ಬರೂ ಸೇರಿ ಸಂಚಾರ ಮಾಡುತ್ತಾ ಕರ್ಜೆಗಿಗೆ ಬಂದರು.  
ಉದ್ದೇಶಪೂರ್ವಕವಾಗಿಯೇ ಕರ್ಜೆಗಿಗೆ ಬಂದ ಜಗನ್ನಾಧದಾಸರು ನೇರವಾಗಿ ದಾಸ  
ಪ್ರವ ಮನೆಗೆ ಹೋದರು. ದಾಸಪ್ರವ ಮನೆಯಲ್ಲಿ ದಾಸರಿಗೆ ಆದರದ ಸ್ವಾಗತ ಲಭಿ  
ಸಿತು. ಸಾಧಿಗುಂಡಮ್ಮೆ ವಿನಮ್ಯವಾಗಿ ದಾಸರ ಅಡಿಗಳಲ್ಲಿ ಶಿರಭಾಗಿದಳು. ದಾಸರು  
“ಮನೋವಾಂಭಾ ಸಿದ್ಧಿರಸ್ತು” ಎಂದು ಹರಿಸಿದರು. ಗುರುಗಳ ಹೃದಯವನ್ನು ಬಲ್ಲ  
ಪ್ರಾಣೀಶದಾಸರು ‘ತಥಾಸ್ತು’ ಎಂದರು. ಜಗನ್ನಾಧದಾಸರ ಬಗ್ಗೆ ಕೇಳಿ ತಿಳಿದಿದ್ದ ಗುಂಡ  
ಮ್ಯಾಗೆ ದಾಸರ ಆವಾಣ ಬರಡಾದ ಭೂಮಿಯಲ್ಲಿ ಅಮೃತವ್ಯಾಪ್ತಿ ಕರೆದಂತಾಯಿತು.  
ಗುಂಡಮ್ಯಾಗೆ ಆದ ಆನಂದಕ್ಕೆ ಎಣಿಯೇ ಇಲ್ಲ.

<sup>1</sup> ಕಾಗಲೂ ಈ ಸ್ಥಂಭವನ್ನು ಕರ್ಜೆಗಿಯ ವಿಶಲದೇವಾಲಯದಲ್ಲಿ ನೋಡಬಹುದು. ಕರ್ಜೆಗಿ  
ವಾಸ್ತವಾದ ಶ್ರೀ ವಾದಿರಾಜಾಬಾಯಗುಡಿ ಮುಂತಾದವರು ಈ ವಿಷಯವನ್ನು ಹೇಳುತ್ತಾರೆ.

“ಜನಸ್ಯ ಕೃಷ್ಣಾದ್ವಿಮುಖಸ್ಯ ದ್ಯೇವಾ--  
ದಥಮಶೀಲಸ್ಯ ಸುದುಃಖಿತಸ್ಯ  
ಅನುಗ್ರಹಾಯೈವ ಚರಂತಿ ನೂನಂ  
ಭೂತಾನಿ ಭವ್ಯಾನಿ ಜನಾದಿನಸ್ಯ”

ಕಂಡ ಕಂಡಲ್ಲಿ ವಿಶ್ವರೂಪ ಕಾಳಿವ ಭಾಗವತೋತ್ತಮರಿಗೆ ದೇಶಸಂಚಾರದಿಂದ ಆಗದೇಕಾದ ಪ್ರಯೋಜನವಿಲ್ಲ. ಆದಾಗ್ಯೂ ಆತ್ಮೋದ್ವಾರಕರಾದ ಜ್ಞಾನಿಗಳ ಸಹವಾಸ ದೊರೆಯದೆ, ಅಥಮನಿರತರಾಗಿ, ದುಃಖಪಡುತ್ತಾ, ಕೃಷ್ಣನಿಂದ ವಿಮುಖರಾದ ಶಾತ್ರೀಕ ಜನರ ಉದ್ವಾರಕ್ಷಾಗಿಯೇ ಅವರು ಸಂಚಾರ ಮಾಡುತ್ತಾರೆ. ದಾಸಪ್ನನ ಸೌಭಾಗ್ಯದ ಬಾಗಿಲು ತೆಗೆಯುವ ಸಮಯ ಪ್ರಾಪ್ತವಾಗಿತ್ತು; ಜಗನ್ನಾಥದಾಸರ ಆಗಮನವಾಯಿತು.

ಗುಂಡಮ್ಮಿಭಕ್ತಿ ವಿಶ್ವಾಸಗಳಿಂದ ದಾಸರ ಪೂಜಿಗೆ ಅಣಿಮಾಡಿದಳು. ಸ್ವತಃ ತಾನೇ ಶುಚಿರುಚಿಯಾದ ಅಡುಗೆಯನ್ನು ಮಾಡಿದಳು. ದಾಸಪ್ನನಾದರೋ ಬಂದ ದಾಸರೋ ದನೆ ಸ್ವಲ್ಪಮಾತನಾಡಿ, ದಾಸರಿಗೆ ದೇಕಾದ ವ್ಯವಸ್ಥೆಯನ್ನು ಮಾಡುವಂತೆ ಗುಂಡಮ್ಮಿಗೆ ಹೇಳಿ, ತನ್ನ ನಿತ್ಯಕಾರ್ಯಕ್ರಮದಂತೆ ಹೊಲಕ್ಕಿ ಹೊರಟು ಹೋದನು. ದಾಸರು ಗರುಢಾ ರೂಢ ಲಕ್ಷ್ಯನ್ನೇಸಿಂಹನನ್ನು ಪೂಜಿಸಿದರು. ಶ್ರದ್ಧೆಯಿಂದ ಗುಂಡಮ್ಮನ್ನು ಮಾಡಿದ ವಿವಿಧ ಪದಾರ್ಥಗಳನ್ನು ಸ್ವಾಮಿಗೆ ಸಮರ್ಪಿಸಿದರು. ಹೊಲದಿಂದ ಬಂದ ದಾಸಪ್ನ ದಾಸರು ಕೊಟ್ಟಿ ತೀರ್ಥವನ್ನು ಸ್ವೀಕರಿಸಿ ದಾಸರನ್ನು ಉಟಕ್ಕೆ ಕೂಡಿಸಿ ತಾನೂ ಉಂಡ.

ಸಾಯಂಕಾಲವಾಗುತ್ತಿದ್ದಂತೆ ದಾಸಪ್ನ ಅಲಂಕರಿಸಿಕೊಂಡು ವೇಶ್ಯೈ ಮನಸೆಗೆ ಹೊರಟುಹೋದ. ತನ್ನ ಸ್ವಾಮಿಗೆ ಸದ್ಬುದ್ಧಿಯನ್ನು ಕರುಣೆಸು ಎಂದು ಗುಂಡಮ್ಮ ಮನ ಸ್ವಿನಲ್ಲೇ ಮಾಧವನಿಗೆ ಮೋರೆಯಿಟ್ಟಿಷ್ಟು. ಉರಿನ ಕೀಲಗ್ಗೆ ಪ್ರಸರು ಬಂದು ವಿಶಲನ ಮಂದಿರದಲ್ಲಿ ಸತ್ಯಫಾಕಾಲಕ್ಕೇಪವನ್ನು ನಡೆಸಿಕೊಟ್ಟು ತಮ್ಮಲ್ಲಿರನ್ನೂ ಉದ್ಘರಿಸದೇಕೆಂದು ದಾಸರನ್ನು ಪ್ರಾರ್ಥಿಸಿದರು. ದಾಸರು ಅದಕ್ಕೆ ತಮ್ಮಸಮೃತಿಯನ್ನು ಸೂಚಿಸಿದರು. ದಾಸರು ವಿಶಲನ ಮಂದಿರಕ್ಕೆ ಹೊರಡುವುದಕ್ಕೆ ಮುಂಚೆ ಗುಂಡಮ್ಮನನ್ನು ಹತ್ತಿರಕ್ಕೆ ಕರೆದು “ಅಮ್ಮಾ ದಿನ ವಿಶಲನದೇವಾಲಯದಲ್ಲಿ ಪ್ರವಚನವಿದೆ. ನಿನ್ನ ಗಂಡನನ್ನು ಕರೆದುಕೊಂಡು ನೀನು ತಪ್ಪದೆ ಬರದೇಕು.” ಎಂದರು. ಗುಂಡಮ್ಮ ಕಣ್ಣೀರಿನಿಂದ ದಾಸರ ಪಾದ ತೋಳಿದು, ದಾಸರೇ, ನಾನು ಅಸ್ತಿತಂತ್ರಳು. ಈ ಕಾರ್ಯ ನನ್ನಿಂದಾಗುವುದೇ? ಎಂದಳು. ದಾಸರು ನಿಶ್ಚಯ ವಾರೆಯಲ್ಲಿ “ಶೀಹರಿ ಸತ್ಯಸಂಕಲನಮ್ಮ; ನಾವೆಲ್ಲಾ ನಿಮಿತ್ತಮಾತ್ರರು; ನೀನೇ ಹೋಗಿ ನಿನ್ನ ಪತಿಯನ್ನು ಕರೆದುಕೊಂಡು ಭಾ; ದಾಸಪ್ನ ತಪ್ಪದೆ ಬರುತ್ತಾನೆ” ಎಂದರು. ದಾಸರ ಮಾತುಗಳು ಗುಂಡಮ್ಮಿಗೆ ಎಲ್ಲಿಲ್ಲದ ಧೈಯವನ್ನು ತಂದು ಕೊಟ್ಟವು. “ನಿಮ್ಮ ಆಜ್ಞೆ” ಎಂದಳು.

“ಲೌಕಿಕಾನಾಂ ಹಿ ಸಾಧ್ಯಾನಾಂ ಅರ್ಥಂ ವಾ ಖ್ಯಾತಿಗಳಾಂ ಪ್ರಸರಾದ್ಯಾನಾಂ ವಾಚಮಧೇ.

ಭವಭೂತಿಮಹಾಕವಿಯ ಈ ಆರ್ಥವಾಣಿ ಸತ್ಯ, ಲೇ ಥ್ಯಾದ ಇತಿಮಿತಿಗಳನ್ನು ತಿಳಿದು ಮಾತನಾಡುತ್ತಾರೆ. ಭಗವಿಸಿದ ಜ್ಞಾನಿಗಳು ಆ ಭಕ್ತಬಂಧುವಿನ ಮೇಲೆ ಭಾರಹಾಕಿ ರಾಡಿದ ನುಡಿಗಳಿಗನುಗುಣವಾಗಿ ಕಾಯಣಗಳು ತಾವಾಗಿ ಭಗವಂತ ಆ ಮಹಿತಾತ್ಮಕ ಮಾತುಗಳನ್ನು ಸತ್ಯವೇನಿಸುತ್ತಾಯಲು ಬಂದ ಗೃಹಸ್ಥರೊಂದಿಗೆ ಸೇರಿ ವಿಶಲನ ಮಂದಿರಕ್ಕೆ

ಸಂಜಿಯಾಯಿತು. ಗುಂಡಮ್ಮೆ ಮನೆಯಲ್ಲಿ ದೀಪವಯನ್ನು ಪೂಜಿಸಿ, ದೇವರನ್ನು ಮನಸಾರ ಪ್ರಾಧಿಕಿಸಿದಳು. “ಆ ನಿಮಿತ್ತಮಾತ್ರರು; ನೀನೇ ಹೋಗಿ ನಿನ್ನ ಪತಿಯನ್ನು ಕರೆದುಕ್ಕೆ ಬರುತ್ತಾನೆ” ಎಂಬ ದಾಸರ ಮಾತುಗಳು ಗುಂಡಮ್ಮನ್ ಕಿವಿ ದಂತಾಯಿತು. ದಾಸರನ್ನು ನೆನೆದ ಗುಂಡಮ್ಮೆ ತಲೆಯ ಮೇ ದಾಸಪ್ನಿದ್ಧ ಮನೆಗೆ ಹೋರಟಿಳು. ಮಾರ್ಗದಲ್ಲಿ, ಮನೆಯ ಉ ಹೋರಬರದ ಗುಂಡಮ್ಮನನ್ನು ಕಂಡ ಜನರು ಆಶ್ಚರ್ಯದಿಂದೆದರು. ತಗ್ಗಿಸಿದ ತಲೆಯನ್ನು ಎತ್ತಿದ ಗುಂಡಮ್ಮೆ ವೇತ್ಯೆಯ ಒ ಬಂದು ನಿಂತಳು. ಬಂದ ಗುಂಡಮ್ಮನನ್ನು ಕಂಡ ವೇತ್ಯೆ ಇ ನಿಷ್ಠಲ್ಲಿಗೆ ಓಡಿ ಬಂದು, “ಅಕ್ಕೆ ಬಂದಿದ್ದಾಳೆ” ಎಂದು ಹೇಳಿ ಎಂದನು ದಾಸಪ್ನೆ “ಆ ತಾಯಿಯ ಹೆಸರನ್ನು ಉಚ್ಚರಿಸುವ ಸಹಧರ್ಮಚಾರಿಣಿ ಬಂದಿದ್ದಾಳೆ” ಎಂದಳು ವೇತ್ಯೆ ಭಯಾತ್ಮ ದಾಸಪ್ನನ್ನು ಮುತ್ತಿದವು. ದಿಗ್ನನೆ ಮಂಚದಿಂದೆದ್ದು ಹೋಗುಂಡಮ್ಮೆ ಬಂದ ದಾಸಪ್ನಿಗೆ ವಂದಿಸಿದಳು. “ನಾನೇ ಬರಬಂದೆ?” ಎಂದನು ದಾಸಪ್ನೆ ಗುಂಡಮ್ಮನ ಕಂತ ಗಢದಿಂತುಂಬಿದವು. ತಲೆ ತಗ್ಗಿಸಿಕೊಂಡೆ “ನಿಮ್ಮಲ್ಲಿ ನಾನು ಎಂದ ದಾಸರು ತಮ್ಮಪ್ರವಚನಕ್ಕೆ ನಿಮ್ಮನ್ನು ಕರೆತರುವಂತೆ ಆದೇಶಿ ಮಾತ್ರ ತಾವು ವಿಶಲನ ಮಂದಿರಕ್ಕೆ ಬಂದರೆ ಸಾಕು” ಎಂದ ಕರಿ ನೀರಾಗಿ ಕಣ್ಣನಿಂದ ಹೋರಬಂದಿತು. “ನಿಜ; ಇವಳು ಈ ಸಾಧಿ; ನನ್ನ ಸುಖಶಾಂತಿಗಳಿಗಾಗಿಯೇ ತನ್ನ ಜೀವನವನ್ನು ಧ್ಯಾಯಿಸಿದಿಂದ ಎಂದೂ ಮುಂದೆ ನಿಂತು ಮಾತನಾಡದ ಶಿಗ್ರೆ ಕಷ್ಟಮಾರ್ಗಬಾರದು” ಎಂದುಕೊಂಡ ದಾಸಪ್ನೆ, ನೀನು ನಿ ಎಂದ. ಗುಂಡಮ್ಮನಿಗೆ ಶ್ರೇಷ್ಠರಿಯೇ ಎಲ್ಲವನ್ನು ಮಾಡುತ್ತಿ

ದಾಸಪ್ರವೀಗೆ ನಮಸ್ತರಿಸಿ ಅಲ್ಲಿಂದ ನಡೆದಳು. ದಾಸಪ್ರವ್ಯ ಮನೆಯೊಳಗೆ ಬಂಧ. ಭಾಗಿಲ ಹಿಂದೆ ನಿಂತು ಕಣ್ಣೀರಿದುತ್ತಿದ್ದ ವೇಶೀಯನ್ನು ಕಂಡ. ಏನನ್ನೂ ಮಾತನಾಡದೆ “ಹೋಗಿ ಬರುತ್ತೇನೆ” ಎಂದು ಹೇಳಿದ. ಆ ಕ್ಷಣಾದಲ್ಲಿ ವೇಶೀ ದಾಸಪ್ರವ್ಯನ ಕೈಹಿಡಿದು “ಹೋಗುತ್ತೇನೆ ಎಂದು ಮಾತ್ರ ಹೇಳಿ; ಬರುವುದು ದೇಡ; ಆ ಸಾಧ್ಯ ಮನಸ್ಸಿಗೆ ನೋವಾಗುವುದು ದೇಡ; ಇಲ್ಲಿಯವರೀವಿಗೆ ನಮ್ಮ ಪಾದಸೇವೆ ಮೊರೆತದ್ದೇ ನನ್ನ ಜನ್ಮಾತರದ ಸುಕೃತ” ಎಂದಳು. ದಾಸಪ್ರವ್ಯನು ಏನನ್ನೂ ಹೇಳಿದೆ ಅಲ್ಲಿಂದ ಹೊರಟುಹೋದ.

ಮನೆಗೆ ಬಂದ ದಾಸಪ್ರವ್ಯ ಸ್ಥಾನಮಾಡಿ ಮಡಿಯನ್ನುಟ್ಟು ಗುಂಡಮ್ಮನ್ನು ಕರೆದುಕೊಂಡು ವಿಶೇಷ ಮಂದಿರಕ್ಕೆ ಬಂದ. ಬಂದ ದಾಸಪ್ರವ್ಯನನ್ನು ಕಂಡ ದಾಸರು ಆದರ ದಿಂದ ಹತ್ತಿರಕ್ಕೆ ಕರೆದರು. ಎಂದೂ ಗಭಗುಡಿಯ ಹತ್ತಿರಕ್ಕೆ ಹೋಗದ ದಾಸಪ್ರವ್ಯ, ದಾಸರ ಮಾತಿಗೆ ಸಮೌಹಿತನಾಗಿ ದಾಸರ ಹತ್ತಿರಕ್ಕೆ ಬಂದು ನಮಸ್ತರಿಸಿ ಕುಳಿತುಹೊಂಡ. ನೇರೆದ ಜನರಿಗೆಲ್ಲಾ ಆಶ್ಚರ್ಯವೇ! ಆಶ್ಚರ್ಯ!

ದಾಸರು ಪ್ರವಚನ ಪ್ರಾರಂಭ ಮಾಡುವುದಕ್ಕೆ ಮುಂಚೆ ಪ್ರಾಣೇಶದಾಸರ ಕಡೆ ನೋಡುತ್ತಾ “ಯೋಗಣಾ! ನಿನ್ನಿಂದಲೇ ಕಾಯ್ದಕ್ಕು ಪ್ರಾರಂಭವಾಗಲಿ” ಎಂದರು. “ವಿಜಯದಾಸರು ಗೋವಾಲದಾಸರನ್ನ ಅನುಗ್ರಹಿಸಿದಂತೆ ಅನುಗ್ರಹಿಸಿದಿರಿ; ನಿಮ್ಮ ಆಜ್ಞೆ ಎಂದು ಹೇಳುತ್ತಾ ಪ್ರಾಣೇಶದಾಸರು--

ರಾಗ -- ಸೌರಾಷ್ಟ್ರ (ಪೂರ್ವ)

ತಾಳ -- ಆದಿ

ಆದಧ್ವಾಯಿನ್ನಾದರು ಒಳ್ಳೆ  
ಹಾದಿ ಹಿಡಿಯೋ ಪ್ರಾಣೇ

|| ಪ ||

ಕು ದುನ್ದದತ್ತಿಂಧ್ವೋದರಿಹಪರದಿ  
ಮೋದೆಂದಿಗು ಶಾಂತೇ ಪ್ರಾಣೇ

|| ಅ.ಪ. ||

ನೆಲಾ ಸತೀ ಧನದೊಳಾನವರತ್  
ಹುಳಾಗಿರುವಿಯಲ್ಲೋ  
ಹಲಾ ಹಿಡಿದು ವಿಧಿಕುಲಾಚರಣ ಬಿಡೆ  
ಪಲಾತರುವರಲ್ಲೋ  
ಸ್ತುಳಾಸ್ತುಳರಿಯದೆ ಕೆಲಾಪಮಾಡ್ಫಾ--  
ಕೊಳಾಗುವದು ಸಲ್ಲೋ  
ಎಲಾ ಕೇಳು ಒಂತಿಲಾಮಾತ್ರ ನೀ  
ಗೆಲಾಹ ಬಗೆ ಇಲ್ಲೋ ಪ್ರಾಣೇ

|| ೮ ||

ಶಲಾದ ಎಗ್ಗಿಹ ಧಕಾನ ಹರಯು  
 ಬ್ಯಾಲಾ ಕೇವಲಾ ಸುಕ್ಕೋ  
 ಚಲಾಪತಿಮೆ ಪದಗಳಾಚೆಸದಲೆ  
 ಮಲಾತಿನುತಿಹ್ಯಲ್ಲೋ  
 ಕಳಾಬಿಡದಿರೆ ಅನಿಳಾನ ಹರಿಮನಿ  
 ಮೊಳಾಗಿಹಾದಲ್ಲೋ  
 ನಳಾ ಭರತಮುಖ ಇಳಾಣಿರ್ಂದದಿ  
 ಭಲಾ ಎನಿಸಲಿಲ್ಲೋ ಪ್ರಾಣೀ

|| ೭ ||

ಚಿಲಾ ಸೇರಿ ತಲೆ ಕೇಳಾಗಿ ತಪಿಸಲು  
 ಫಲಾ ಲೇಶಿತಿಲ್ಲೋ  
 ಖಳಾರಿದಿನ ಬಿಂದುಜಲಾ ಹೊಕ್ಕೆನೆಂದು  
 ಭಲಾಮಾಡಲಿಲ್ಲೋ  
 ಬಲಾದರದಲಿಂತುಲಾದಿ ಸ್ವಾನ ಮೊ--  
 ದಲಾದ ವೃತವೆಲ್ಲೋ  
 ಬಲಾರಿನುತ ಪ್ರಾಣೀಶವಿಶಲನ  
 ಬಲಾ ಘಳಿಸಿಹೊಕ್ಕೋ ಪ್ರಾಣೀ

|| ೯ ||

ಎಂಬ ಕೇಷನೆಯನ್ನು ಹಾಡಿ ಮುಗಿಸಿದರು. ಪ್ರಾಣೀಶದಾಸರ ಮುಖಮಲ  
 ದಿಂದ ಹೊರಟ ಮಂತ್ರಸದ್ಯಶವಾದ ಪ್ರತಿಶ್ಬೂಪ್ತಾ ದಾಸಪ್ರಾನ ಹೃದಯವನ್ನು ಕದಡಿತು.  
 ದಾಸಪ್ರಾನಿಗೆ ಈ ಪ್ರಪಂಚದ ಪರಿವೇಯೇ ಇಲ್ಲದಂತಾಯಿತು. ಪಶ್ಚಾತ್ಯಾಪದಿಂದ ದಾಸ  
 ಪ್ರಾನ ಹೃದಯ ಸ್ವಷ್ಟವಾಯಿತು.

ಅಪರಾಧಿ ನಾನಲ್ಲ ಪರಾಧವೆನಗಿಲ್ಲ<sup>1</sup>  
 ಕಪಟನಾಟಕ ಸೂತ್ರಧಾರಿ ನೀನೇ

|| ೧ ||

ನೀನೆ ಆಡಿಸದಿರಲು ಜಡ ಒನಕೆಯ ಗೊಂದೆ  
 ಏನು ಮಾಡಲು ಬಲ್ಲುದು ತಾನೆ ಜೇರೆ  
 ನೀನಿಟ್ಟು ಸೂತ್ರದಿಂ ಉಲಿಪವು ಕೈಕಾಲುಗಳು  
 ನೀನೆ ಮುಗ್ಗಿಸಲು ಮುಗ್ಗಿಪ ದೇಹದವನು

|| ೧ ||

ಒಂದೆಂಟುಬಾಗಿಲ ಪಟ್ಟಣಕ್ಕೆ ತನ್ನ  
 ದೆಂದು ಇಪ್ಪತ್ತಾಲ್ಲು ಮನೆಯಾಗ್ಗಳು

ತಂದು ಕಾವಲ ನಿಲಿಸಿ ಎನ್ನ ನೀ ಒಳಗಿಟ್ಟು  
ಮುಂದೆ ಭವದಲಿ ಭವಣಿಪುರದನ್ನಾಯ

|| ೨ ||

ಯಂತ್ರವಾಹಕ ನೀನೆ ಒಳಗಿದ್ದು ಎನ್ನ ಸ್ವ--  
ತಂತ್ರನೆಂದೆನಿಸಿ ಕೊಲಿಸುವರೆ ಹೇಳೋ  
ಕಂತುಪಿತ ಲಕ್ಷ್ಮೀಶ ಎಂತಾದಡಂತಹುದಾ--  
ನಂತಮೂರುತಿ ನಮ್ಮ ಪುರಂದರವಿಶಲ

|| ೩ ||

ಈ ಪುರಂದರದಾಸರ ಹಾಡನ್ನ ದಾಸಪ್ಪ ಮತ್ತೆ ಮತ್ತೆ ಮನಸ್ಸಿನಿಂದ ಹಾಡಿದ.  
ತನ್ನ ಅಸ್ಯಾತಂತ್ರತೆಯನ್ನ ಚಿಂತಿಸುತ್ತಾ ಸರ್ವತಂತ್ರಸ್ಯಾತಂತ್ರನಾದ ಶ್ರೀಹರಿಯ ಪಾದಾರ  
ವಿಂದಗಳಲ್ಲಿ ಅಂದಿನವರೆವಿಗೂ ತಾನು ಮಾಡಿದ ಎಲ್ಲ ಕರ್ಮಗಳನ್ನ ಸಮರ್ಪಿಸಿ ನಿಲ್ದ  
ಪ್ತನಾದ. ಆ ಕ್ಷಣಾದಲ್ಲಿ ದಾಸಪ್ಪನ ಮೈರೋಮಾಂಚಿರವಾಯ್ಯ. ದಿಗ್ಗನೆ ಎದ್ದು ಜಗನ್ನಾಥ  
ದಾಸರ ಅಡಿದಾವರೆಗಳಿಗೆ ವಂದಿಸಿ "ನನ್ನನ್ನ ಉದ್ಧರಿಸಬೇಕೆಂದು" ದೇಡಿದ. ದಾಸರು  
ಆನಂದದಿಂದ "ಶ್ರೀಹರಿ! ಸುಜೀವಿಯನ್ನ ಉದ್ಧರಿಸಿದೆ. ಮಣಿನಲ್ಲಿ ಬಿಧ್ಯ ಮಾಣಿಕ್ಯ  
ವನ್ನ ಶುಭಗೊಳಿಸಿ ನಿನ್ನ ಪಾದಗಳಿಗೆ ಅಲಂಕರಿಸಿಕೊಂಡೆ" ಎಂದು ನೆನೆಯುತ್ತಾ ತಮ್ಮ  
ಅಮೃತ ಹಸ್ತದಿಂದ ದಾಸಪ್ಪನ ಬೆನ್ನನ್ನ ಸವರಿದರು. ದಾಸಪ್ಪನಿಗೆ ತಾನು ಸಕಲ ಪಾಪ  
ಗಳಿಂದ ನಿಮ್ಮಕ್ಕನಾದವನಂತೆ ಭಾಸವಾಯಿತು. ಎಂದೂ ಕಾಣಿದ ಅತಿವಿಚಿತ್ವಾದ  
ಆನಂದವನ್ನ ಆಕ್ಷಣಾದಲ್ಲಿ ದಾಸಪ್ಪ ಅನುಭವಿಸಿದ. ಗುಂಡಮ್ಮನ ಆನಂದಕ್ಕೆ ಪಾರವೇ  
ಇಲ್ಲದಂತಾಯಿತು.

ಮರುದಿನ ಪ್ರಾತಃಕಾಲಕ್ಕೆ ಕಾಯಿಕವಾಗಿಯೂ, ಮಾನಸಿಕವಾಗಿಯೂ ಪರಿಶು  
ಢಣಾದ ದಾಸಪ್ಪನಿಗೆ ಜಗನ್ನಾಥದಾಸರು ದಾಸದೀಕ್ಷೆಯನ್ನ ಕೊಟ್ಟರು. "ಶ್ರೀದವಿಶಲ"  
ಎಂಬ ಅಂಕಿತ ನಾಮವನ್ನ ಕರುಣೆಸುತ್ತಾ--

ರಾಗ -- ಕಂದೋಧಿ

ತಾಳ -- ರ್ಯಂಪೆ

ಶ್ರೀದವಿಶಲ ಸರ್ವರಂತರಾತ್ಮ  
ನೀದಯದಿ ಒಲಿದು ನಿತ್ಯದಲಿ ಕಾಪಾಡುವುದು

|| ೪ ||

ಚಿಕ್ಕತನದಲಿ ತಂದೆತಾಯಿಗಳು ಒಲಿದು ಹೇಸೆ  
ರಿಕ್ಷಿಕರೆದರು ನಿನ್ನ ದಾಸನೆಂದೂ  
ಅಕ್ಷರದಿ ಒಲಿದು ಭವದುಃಖಗಳ ಪರಿಹರಿಸಿ  
ಮಕ್ಕಳನು ತಾಯ್ಯಲಹುವ ತೆರದಿ ಸಂತ್ಯೇಸು

|| ೫ ||

ಸುಕನಯ್ಯ ನಿನ್ನ ಪದಭಕುತಿ ತ್ವತ್ತಧಾಶಾಸ್ತ  
ಯುಕುತಿವಂತರ ಸಂಗಸುಖವನಿತ್ತು

ಸಕಲ ಕರ್ಮಗಳ ವೈದಿಕವೇನಿಸು ಒಲೀದು ದೇ--  
ವಕ್ತಿನಯ ನಿನ್ನವರ ಮುಖದಿಂದ ಪ್ರತಿದಿನದಿ

|| ೨ ||

ಮಾತರಿಶ್ವಪ್ರಿಯ ಸುರೇಶರಾಂತಕನೆ ಪ್ರರು--  
ಹೊತನಂದನಸಬು ನಿರಾತಂಕದಿ  
ನೀ ತೋರು ಮನದಿ ಸಂಪೂರ್ಣತಿಯಿಂದಲಿ ಒಲೀದು  
ಹೋತಾಹ್ಯ ಗುರು ಜಗನ್ನಾಥವಿರಲ ಬಂಧು

|| ೩ ||

ಎಂಬ ಹಾಡನ್ನು ಹಾಡಿದರು. "ಆತ್ಮಭಂಧುವಾದ ಶ್ರೀಜಗನನಾಥವಿರಲಾ ನೀನೇ ಗುರುವಾಗಿ ಈ ದಾಸಪ್ರಾನನ್ನು ಕರುಣೀಸಿ ಉದ್ದರಿಸು" ಎಂದು ಭಗವಂತನಲ್ಲಿ ಪ್ರಾರ್ಥಿಸಿ ದಾಸಪ್ರಾನನ್ನು ಹರಿಸಿದರು. ದಾಸಪ್ರಾನಿಗೆ ಹೊಸಜನ್ವೇ ಬಂದಂತಾಯಿತು. ದಾಸಪ್ರಾನೇಶದಾಸರಂತೆ ಜಗನ್ನಾಥದಾಸರ ಮೆಚ್ಚಿನ ಶಿಷ್ಯನಾದ. ಜಗನ್ನಾಥದಾಸರ ಪೂರ್ಣ  
ಅನುಗ್ರಹವು ದಾಸಪ್ರಾನ ಮೇಲಾಯಿತು. ದಾಸಪ್ರಾನೇಶವಿರಲದಾಸರೆಂದು' 'ಕರ್ಜೆಗಿ ದಾಸರೆಂತಲೂ' ಪ್ರಸಿದ್ಧನಾದ. ಜಗನ್ನಾಥದಾಸರ ಮೇರುಕೃತಿ ಎನಿಸಿದ ಹರಿಕಥಾಮೃತಸಾರಕ್ಕೆ ಫಲಸ್ವತ್ತಿಯನ್ನು ಬರೆಯುವ ಭಾಗ್ಯ ಶ್ರೀದವಿರಲದಾಸರಿಗೆ ದೊರೆಯಿತು. ಶ್ರೀದವಿರಲದಾಸರು ತಮ್ಮ ಹೆಚ್ಚಿನ ಸಮಯವನ್ನು ಶ್ರೀವಿರಲನ ದೇವಾಲಯದಲ್ಲೀ ಕಳಿಯತ್ತಿದ್ದರು. ಸ್ವಾಮಿಯ ಸನ್ನಿಧಾನದಲ್ಲಿ ಗಾನಮಾಡುತ್ತಾ ಮೈಮರೆತು ಕುಣಿಯೆತ್ತಿದ್ದರು. ನರ್ತನ ಸೇವೆಯಾದ ಮೇಲೆ ಸ್ವಾಮಿಯ ಸನ್ನಿಧಾನದಲ್ಲಿರುವ<sup>2</sup> ಒಂದು ಸ್ಥಂಭಕ್ಕೆ ಬರಗಿ ಕುಲಿತುಕೊಳ್ಳುತ್ತಿದ್ದರು.

ಮುಂದೆ ಕಾಲಾಂತರದಲ್ಲಿ ಮುರಳಿಕೃಷ್ಣ ಹಾಗೂ ಸೀತಾಸಮೇತನಾದ ಶ್ರೀರಾಮಚಂದ್ರದೇವನು<sup>3</sup> ವಿಗ್ರಹರೂಪದಲ್ಲಿ ಶ್ರೀದವಿರಲರ ಬಳಿಗೆ ಬಂದು ಸೇರಿದನು.

ದಾಸರು ಏಕಾಶಿಯ ರಾತ್ರಿಯಲ್ಲಿ ಜಾಗರಣೆಯನ್ನು ಮಾಡುತ್ತಾ ಶ್ರೀಕೃಷ್ಣನನ್ನು ಕೊಟ್ಟಲ್ಲಿ ಕೂಡಿಸಿ ನರ್ತನ ಸೇವೆ ಮಾಡುತ್ತಾ--

"ಕೊಳಲೂದೋ ಇನ್ನೊಮೈಕೃಷ್ಣಯ್ಯ  
ಕೊಳಲೂದೋ ಮತ್ತೊಮೈಕೃಷ್ಣಯ್ಯ  
ಕೊಳಲೂದೋ ದ್ವಾರಕನಿಲಯನೆ"

<sup>2</sup> ಈ ಸ್ಥಂಭವನ್ನು ಕರ್ಜೆಗಿನಲ್ಲಿರುವ ಶ್ರೀವಿರಲನ ಮಂದಿರದಲ್ಲಿ ಇಂದಿಗೂ ನಾವು ನೋಡಬಹುದು.

<sup>3</sup> ರಾಮ, ಸೀತಾ, ಮುರಳಿಕೃಷ್ಣ ಈ ಮೂರು ವಿಗ್ರಹಗಳು ಶ್ರೀದವಿರಲದಾಸರಿಗೆ ಹೇಗೆ ಯೋರೆತ್ತವೆನ್ನುವುದು ತಿಳಿಯುತ್ತು ಇಲ್ಲ. ಶ್ರೀರಾಮನ ವಿಗ್ರಹ ಆರು ಇಂಚು, ಸೀತೆಯ ವಿಗ್ರಹ ಪದು ಇಂಚು, ಕೃಷ್ಣನ ವಿಗ್ರಹ ಪದು ಇಂಚು ಎತರವಿದು ಬಹಳ ಸುಂದರವಾಗಿದೆ.

ಎಂಬ ಹಾಡನ್ನು ಮೈಮರೆತು ಹೇಳುತ್ತಿದ್ದರು. ಆಗ ನಾದಮೂರುತ್ತಿಯೂ, ಗೋಪೀ ಜನಲೋಲನೂ, ಭಕ್ತರಾಧೀನನೂ ಆದ ಸ್ವಾಮಿಯು ತನ್ನ ಎಡಹೆಗಲಲ್ಲಿ ಎಡಗಲ್ಲವನ್ನಿಟ್ಟು, ಕುಡಿಹುಬ್ಬಗಳನ್ನು ನಾದಕ್ಷನುಗಣವಾಗಿ ಆಡಿಸುತ್ತಾ, ಮೃದುವಾದ ತುದಿಬೆರಳುಗಳಿಂದ ವೇಣುವಿನ ರಂದ್ರಗಳನ್ನು ಒತ್ತುತ್ತಾ ಆ ವೇಣುವನ್ನು ತನ್ನ ಮಥು ರವಾದ ಅಥರದಲ್ಲಿಟ್ಟು ನುಡಿಸುತ್ತಿದ್ದನಂತೆ.

ಮುಂದೆ ಕೆಲವು ಕಾಲದ ಮೇಲೆ ಸಾಧ್ಯಿಸುಂಡಮ್ಮೆ ಕಾಲನಾಮಕ ಪರಮಾತ್ಮನ ಇಚ್ಛೆಯಂತೆ ಇಹಲೋಕದ ಯಾತ್ರೆಯನ್ನು ಮುಗಿಸಿದಳು. ದಾಸರವಂತ ದೇಳಿದಿರಲಿಲ್ಲ. ಸಕಲ ಭೋಗಭಾಗ್ಯಗಳನ್ನೂ ತ್ಯಜಿಸಿ ನಿರಂತರ ಭಗವಧಾನದಲ್ಲೇ ಕಾಲಕಳಿಯತ್ತಿದ್ದ ದಾಸರ ಹತ್ತಿರಕ್ಕೆ ಯಾವ ಬಂಧುಗಳೂ ಬರುತ್ತಿರಲಿಲ್ಲ. ದಾಸರ ನಿಜವಾದ ಬಂಧುಗಳಿಂದ ದರೆ ಹರಿದಾಸರೇ ಆಗಿದ್ದರು. ಗುಂಡಮ್ಮೊಡನೆ ಸಾಧನೆಯ ಮಾರ್ಗದಲ್ಲಿ ಸಾಗಿದ ದಾಸರು ಈಗ ಆ ಸಾಧನ ಮಾರ್ಗದಲ್ಲಿ ಒಂಟಿಗರಾದರು. ಸಂಸಾರದಲ್ಲಿ ಮುಖುಗಿದ ತಮನ್ನು ಜಗನನಾಥದಾಸರ ದ್ವಾರಾ ಮೇಲೆತ್ತಿ ಭೀತಿಯನ್ನು ಪರಿಹರಿಸಿದ ಆ ಭಗವಂತನ ಕಾರ್ಯಾವನ್ನು ಸ್ವೀಕುತ್ತಾ, ತಮ್ಮ ಈ ಅನುಭವವನ್ನೇ ಸಂದೇಶರೂಪದಲ್ಲಿ “ಅಂಜಬ್ಯಾಡ ಬ್ಯಾಡಲೋ ಜೀವ -- ಭವಭಂಜನ ಹರಿ ಶರಣರ ಕಾವ” ಎಂದು ಹಾಡಿ ಸಕಲ ಜೀವಿಗಳಿಗೆ ಆಶ್ವಾಸನೆಯನ್ನು ನೀಡಿದರು.

ದಾಸರು ತಮ್ಮ ೪೦ನೇ ವಯಸ್ಸಿನಲ್ಲಿ (ಕ್ರಿ.ಶ. 1820 ರ ಹಾಂತದಲ್ಲಿ) ಇಹಲೋಕದ ಯಾತ್ರೆಯನ್ನು ಮುಗಿಸಿದನು. ಭಗವಂತನ ಕರೆಯನ್ನು ತಿಳಿದ ದಾಸರು ಒಂದು ಶುಭಮುಹೂರ್ತದಲ್ಲಿ ತಮ್ಮ ಆರಾಧ್ಯಮೂರ್ತಿಗಳಾದ ಶ್ರೀರಾಮ ಸೀತಾ ಕೃಷ್ಣನ ವಿಗ್ರಹಗಳನ್ನು ಒಂದು ಪೆಟ್ಟಿಗೆಯಲ್ಲಿಟ್ಟು ತಮ್ಮ ಮನೆಯ ಒಂದು ಗೋಡೆಯಲ್ಲಿ ಆ ಪೆಟ್ಟಿಗೆಯನ್ನು ಮುಚ್ಚಿಟ್ಟರು.<sup>4</sup> ಸ್ವತಃ ತಾವೇ ದಭಾಂಸನವನ್ನು ವಾಕಿಕೊಂಡು ಲಯಚಿಂತನೆಯನ್ನು ಮಾಡುತ್ತಾ ಉದ್ದ್ಯತೋಕಂತತ್ವ ಪ್ರಯಾಣ ಬೆಳೆಸಿದರು. ದಾಸರು ವೈಕುಂಠ ಯಾತ್ರೆ ಮಾಡಿದ ಸಂಗತಿ ತಿಳಿದ ಉರಿನ ಜನರು ಮಹಿತಾತ್ಮರ ಸಂಗ ಇನ್ನು ಮುಂದೆ ನಮಗೆ ಇಲ್ಲದಂತಾಯಿತಲ್ಲಾ ಎಂದು ಮರುಗಿದರು. ಪೂತಾತ್ಮರಾದ ದಾಸರ ಭೌತಿಕದೇಹದ ಸಂಸಾರ ಕಾರ್ಯಕ್ರಮವೇ ಒಂದು ಯಜ್ಞ ಎಂಬ ಭಾವನೆಯಿಂದ ಉರಿನ ಜನರೆಲ್ಲರೂ ದಾಸರ ಮನೆಯ ಮುಂದೆ ಸೇರಿದರು. ಮುಂದಿನ ಕಾರ್ಯಕ್ರಮಕ್ಕೆ ಸಿದ್ಧತೆಗಳನ್ನೂ ನಡೆಸಿದರು. ಅದೇ ಸಮಯಕ್ಕೆ ಒಳ್ಳೆ ತೇಜಸ್ಸಿಗಳಾದ ನಾಲ್ಕುಜನ ಬ್ರಾಹ್ಮಣರು

<sup>4</sup> ಮುಂದೆ ಗೋಪಾಲದಾಸರ ಪರಂಪರೆಗೆ ಸೇರಿದ ಶ್ರೀ ಗುರುಜಗನ್ನಾಥದಾಸರು (ಕೋತಿಗಿ ಸ್ವಾಮಿರಾಯಾಚಾರ್ಯರು) ಕರ್ಜಿಗಿಗೆ ಒಂದು ಅದೇ ಮನೆಯಲ್ಲಿ ಇಳಿಮುಕೊಂಡು ಗೋಡೆಯಲ್ಲಿ ಅಡಗಿಸಿಟ್ಟ ದೇವರ ಪೆಟ್ಟಿಗೆಯನ್ನು ಹೊರತೆಗೆಯಿಸಿ ಆದರಲ್ಲಿರುವ ರಾಮ ಸೀತಾ ಕೃಷ್ಣರ ವಿಗ್ರಹಗಳನ್ನು ತೆಗೆದುಕೊಂಡು ಹೋದರು. ಇವರೇ ಕಿಂದಿನ ಜನಪ್ರದಲ್ಲಿ ಶ್ರೀದವಿಶಲದಾಸರು ಎಂದು ಜ್ಞಾನಿಗಳ ವಚನ. ಆ ವಿಗ್ರಹಗಳು ಇಂದಿಗೂ ಗುರುಜಗನ್ನಾಥದಾಸರ ಪರಂಶಿಕರ ಮನೆಯಲ್ಲಿ ನೆತ್ತುಪೂಜೆಗೊಳ್ಳುತ್ತಿಲ್ಲವೆ.

ಅಲ್ಲಿಗೆ ಬಂದು ತಾವು ದಾಸರ ಸಂಬಂಧಿಗಳೇಂದು ತಿಳಿಸಿದರು. ಸ್ವತಃ ತಾವೇ ಅಂತಹ್ಯಿಯೆಗಳಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ವೇದೋಕ್ತವಿಧಾನದಿಂದ ಮಾಡಿದರು. ಪರಮ ಪವಿತ್ರರಾದ ದಾಸರ ಭೌತಿಕ ದೇಹವನ್ನು ವರದಾನದಿಯ ತೀರದಲ್ಲಿ ಅಗ್ನಂ ತರ್ಗತ ಪರಶುರಾಮನಿಗೆ ಸಮರ್ಪಿಸಿ ಎಲ್ಲರೂ ನೋಡುತ್ತಿದ್ದಂತೆ ವರದಾನದಿಯಲ್ಲಿ ಮುಖುಗಿ ಅಧ್ಯಶ್ವರಾದರು. ಆ ಬಂದ ನಾಲ್ಕುರು ಯಾರು ಎಂದು ಯಾರಿಗೂ ತಿಳಿಯ ದಾಯಿತು. "ತಾವು ದಾಸರ ಸಂಬಂಧಿಗಳೇಂದು" ಆ ತೇಜಸ್ಸಿಗಳಾಡಿದ ಮಾತು ಮಾತು ಎಲ್ಲರ ಮನಸ್ಸಿನಲ್ಲಿ ಆನಂದವನ್ನುಂಟುಮಾಡಿತು.

**"ಪತಿಸುತ್ತಾನ್ನಯ ಭಾತ್ಯ ಬಾಂಧವಾನ್  
ಅತಿವಿಲಂಘ್ಯತೇ ಹ್ಯಚ್ಯುತಾಗತಾಃ"**

ಎಂಬ ಗೋಪಿಕೆಯರ ಮಾತು ಮನನೀಯವಾಗಿದೆ. ದೇಹ ಸಂಬಂಧದಿಂದ ಬಂಧುತ್ವವನ್ನು ತಕ್ಷಿದು ಮುಂದೆ ಚುಕ್ತರಾಗುವ ಬಂಧುಗಳಿಗಿಂತ ಅಬ್ಯುತನು ನಿಜ ವಾದ ಆತ್ಮಬಂಧು. ಭಗವಂತನನ್ನೇ ಆತ್ಮಬಂಧುವಾಗಿ ಪಡೆದ ಜ್ಞಾನಿಗಳಿಗೆ ಬಂಧುಗಳ ಕೊರತೆಯೇ. ಅಶಾಶ್ವತರಾದ ತಂದೆ, ತಾಯಿ, ಅಣ್ಣಿ, ತಮ್ಮ ಅಕ್ಷ ತಂಗಿ, ಅತ್ಯೇ, ಮಾವ ಮುಂತಾದ ಬಂಧು ಬಾಂಧವರಿಂದ ತುಂಬಿದ ಈ ಲೋಕ ಸಂಸಾರ ನಿಜವಾದ ಸಂಸಾರವಲ್ಲ. ನಿಜವಾದ ಸಂಸಾರ ಹರಿದಾಸರದೆ. ಅದಕ್ಕಾಗಿಯೇ ಪುರಂದರ ದಾಸರು ತಮ್ಮ ನಿಜವಾದ, ಶಾಶ್ವತವಾದ ಸಂಸಾರದ ಸೌಂದರ್ಯವನ್ನು ಸಾರಿ ಹೇಳುತ್ತಾ--

**ಸಂಸಾರವೆಂಬಂಧ ಭಾಗ್ಯವಿರಲಿ** || ಪ ||

**ಕಂಸಾರಿ ನೆನೆವೆಂಬ ಸೌಭಾಗ್ಯವಿರಲಿ** || ಅ.ಪ. ||

ತಂದೆ ನೀನೇ ಕೃಷ್ಣ ತಾಯಿ ಇಂದಿರೆದೇವಿ  
ಪೂಂದಿದ ಅಣ್ಣಿನು ವನಜ ಸಂಭವನು  
ಇಂದುಮುಖಿ ಸರಸ್ವತಿದೇವಿಯೇ ಅತ್ಯಿಗೆಯು  
ಎಂದೆಂದಿಗೂ ವಾಯುದೇವರೇ ಗುರುವು

**ಭಾರತೀದೇವಿಯೇ ಗುರುಪತ್ತಿಯ ಎನಗೆ  
ಗರುಡ ತೇವಾದಿಗಳೇ ಗುರುಪ್ರತ್ಯರು  
ಹರಿದಾಸರೆಂಬುವರೇ ಇಷ್ಟಬಾಂಧವರೆನಗೆ  
ಹರಿಭಜನೆ ನಡೆಯುತ್ತಿಹ ಸ್ಥಳವೆ ಮಂದಿರವು**

**ಸರ್ವಾಭಿಮಾನವನು ತ್ವಜಿಸುವದೆ ಸುಸ್ಥಾನ  
ಹರಿಯ ನಾಮವೇ ಇನು ಅಪು.ತಜಾನ**

ವರದ ಪುರಂದರ ವಿಶಲ ನಿನ್ನ ಪಾದಧಾರ  
ಕರುಣೀಸಿ ಅನವರತ ಕರಷಿದಿದು ಕಾಯೋ  
ಎಂದು ಹೇಳಿರುವರು.

ಶ್ರೀ ಕರ್ಣಿಗಿ ದಾಸಾಂತರ್ಗತ ಭಾರತೀಯರಮಣ ಮುಖ್ಯ  
ಪ್ರಾಣಾಂತರ್ಗತ ಶ್ರೀ ಶ್ರೀದೇವಿಶಲಾಪಣಾಮಸ್ತ.

ಕೆ. ಅಪ್ಪಣ್ಣಾಚಳ

## ಶ್ರೀದವಿಶಲದಾಸರ ಸ್ಮೃತಿ

ರಾಗ -- ಮೋಹನಕಲ್ಯಾಣ

ತಾಳ -- ತ್ವಿವಿಡಿ

ಶ್ರೀದವಿಶಲ ದಾಸರಾಯಾ ಎನ್ನ  
ಬಾಧೆ ಮೂರು ಕಳಿ ಕರಜಿಗಿನಿಲಯ  
ಮೋದಮತದ ತತ್ತ್ವಸಾರವನ್ನು  
ದೋಧಿಸಿ ನಿರುತ ಹಿಡಿಯೆನ್ನ ಕೈಯು  
ಪಿತಭಾತ್ಯವೆಂದೆನಿಸಿ ನೀನು ಮತ್ತೆ  
ಅತಿಭಕ್ತಿಯಲ್ಲಿ ಗುರುರಾಜರೊಲಿಸಿ  
ಮತಿಯಿಂದ ಸ್ಮೃತವಗೈದು ಅವರ  
ಹಿತಪಚನವ ಕೇಳಿ ಹಷಟವಗೊಂಡೆ  
ಕರಜಿಗಿಗ್ಯಾಮದಲ್ಲಿ ಬಂದೆ ಅಲ್ಲಿ  
ಹಿರಿದಾದ ವ್ಯಾಘೋಗದಲ್ಲಿ ನೀ ಮೇರೆವೆ  
ಹಿರಿಯ ಶಿಷ್ಯರ ಜೊತೆಯಲ್ಲಿ ಆಗ  
ಬರೆ ಮಾನವಿಯಗುರುಗಳ್ ಕಂಡೆ  
ಮಾಣದೆ ನಿನ್ನಯ ಚರಿತೆ ನೋಡಿ  
ಪ್ರಾಣೀಶದಾಸರು ಮನದಿ ತಾಳದಲೆ  
ಸಾಮುರಾಗದಿ "ಆದದ್ವಾಯ್ಯ" ಎಂದು  
ಗಾನಮಾಡಲು ಅದನು ನೀನರಿತೆ  
ಹಿಂದಿನ ಸುಜ್ಞಾನ ದೇಳಗಿ ನಿನ್ನ  
ಬಂಧನ ಕಳಿಯಿತು ಗುರುಗಳು ಆಗ  
ಚಂದದಿ ಉಪದೇಶ ನೀಡಿ ಮತ್ತೆ  
ಇಂದಿರಾಧವನ ಸೇವೆಗೆ ಅಣಿಮಾಡೆ  
ನರಜನ್ಯದಲ್ಲಿ ನಾನು ಬಂದೆ ಅದರ  
ಅರಿವಿಕೆ ಇಲ್ಲದೆ ಬಾಲಿದೆ ತಂದೆ  
ಹರಿವರನ ಮತದ ಸುಧೆಯ ಗರೆದು  
ವರದವಿಶಲನ ತೋರೋ ನೀನಿಂದು

|| ಪ ||

|| ಅ.ಪ. ||

|| ೧ ||


|| ೨ ||

|| ೩ ||

|| ೪ ||

|| ೫ ||

\* ಈ ಕೃತಿಯನ್ನು ವರದೇಂದ್ರವಿಶಲದಾಸರ ಮಹಾಜಾದ ಶ್ರೀ ಶ್ರೀನಿವಾಸದಾಸರು ರಚಿಸಿರುವರು.




“ವೆಂಕಟೇಶ ನಿನ್ನೇ ದೊರೀ ದೊರೀ  
ಸಂಕಟವೆಲ್ಲವ ಪರಿಹರಿಸುವಂಥ”


(ಶ್ರೀದೇವಿತಲ)

# ಶ್ರೀದವಿತಲರ ಸಾರ್ಥಕಗಳು

ಕಡೆಗಿಯಲಿರುವ ವಿಶಲನ ದೇವಾಲಯ.



“ಪಂಡರಿಯನೆ ಬಿಟ್ಟು ನೀನಿಲ್ಲಿಗೆ ಬಂದ್ದಾ ವಿಶಲ”  
ಕಚೆಗಿಯಲ್ಲಿ ನಿಂತ ಶ್ರೀದವಿಶಲರ ಆರಾಧ್ಯದ್ವೇವ “ಶ್ರೀವಿಶಲ”.



ಶ್ರೀದವಿಶಲರು ಸೇವಿಸಿದ ವಿಶಲನ




ಶ್ರೀದೇವಿರಲರು ಸೇವಿಸಿದ  
“ತಾಂಡವಕೃಷ್ಣ”  
ಇಂದು ಕರ್ಚೆಗಿಯ ವಿರಲನ ಮಂದಿರದಲ್ಲಿದೆ.



ವಿಶಲನ ಮಂದಿರದ ಹೊರಪ್ಪಾರದ  
ಮಂಟಪದಲ್ಲಿಯವ ಶ್ರೀದೇವಿಶಲರ ಸುಂಭ.

ನೈಕೆರ್ನ್‌ಹೆಚ್ ಕೆರ್ನ್‌ನ್‌ಹೆಚ್ ನೈಕೆರ್ನ್‌ಹೆಚ್



ವಿಶಲನ ಮಂದಿರದಲ್ಲಿ ಸ್ತಾಮಿಯ ಸ್ನಿಥಾನದಲ್ಲಿರುವ  
ಶೀದವಿಶಲರ “ಸಂಭ”

## ಶ್ರೀ ಜಗನ್ನಾಥದಾಸಸ್ತುತಿ

ರಾಗ -- ಧನಾಸರಿ

ತಾಳ -- ಅಟ

ತಂಗಿ ನೀ ಕೇಳಿದ್ದೂ ಅಂಗನಾಮಣೇ |  
ರಂಗವಲಿದ ಭಾಗವತರ ಮಹಿಮೆಗಳ

|| ಪ ||

ಶ್ರವಣಾದಿ ನವವಿಧ | ಸವಿಯ ಭಕ್ತಿ ಇಂದ |  
ಪ್ರವೀಣರೇನಿಸಿ ಶ್ರೀ ಮಾ | ಧವನ ಧಾನಿವ ಖ್ಯಾತಿ

|| ೮ ||

ಅಮಲ ಸತ್ಯಮರ್ದಿ | ಶಮ ದಮ ಪೂರ್ವಕ |  
ಅಮಿತ ಮಹಿಮ ನಂಜ್ಯ | ಕಮಲಾಚ್ಯವರ ಖ್ಯಾತಿ

|| ೯ ||

ಶ್ರೀದವಿಶ್ವಲನ ಪಾದ ಭಜಕರಾದ | ಸಾಧು-  
ವಯರ ಸುಮೋಧ ಬಣ್ಣಿವರ ಖ್ಯಾತಿ

|| ೧ ||

-----

ರಾಗ -- ತಂಕರಾಭರಣ

ತಾಳ -- ಆದಿ

ಯಾತಕಿನ್ನನಾಥನೆಂಬುವದು ಕರುಣಾಳು ಜಗ-  
ನ್ನಾಥದಾಸರ ಸೇರಿಕೊಂಬುವುದು

|| ಪ ||

ಭೀತಿಕರ ಬಹುಜನಕೃತ ಮಹಾ  
ಪಾತಕಾದ್ವಿಗಳನು ಭೇದಿಸಿ  
ಮಾತುಳಾಂತಕ ನಂಜ್ಯಕುಮುದದಿ  
ನೀತಭಕ್ತಿಯ ನೀಡಿ ಸಲಹುವ

|| ಅ.ಪ. ||

ಫೋರತರ ಸಂಸಾರಪಾರಾವಾರ ದಾಟಿಸುವಾ ಲಕ್ಷ್ಮೀ-  
ನಾರಸಿಂಹನ ನಿತ್ಯಪೂಜಾ ಭಾರ ವಹಿಸಿರುವಾ  
ಮೂರುಲೋಕೋದ್ಧಾರ ದುರಿತೋಫಾರಿ ಕೃಷ್ಣ ಕಥಾಮೃತಾಭಿಯ  
ಸಾರ ತೆಗೆದು ಬೀರಿ ಕರುಣವ ತೋರಿ ಸುಜನೋದ್ಧಾರಮಾಡಿದ

|| ಪ ||

ವೇದ ಶಾಸ್ತ್ರಪೂರಾಣವೆಲ್ಲವ ತೋರಿಲ್ಲಿಟ್ಟಿಹರು ಬಹುವಿಧ-  
ವಾದ ದುರ್ಮತವಾದಿಗಳ ಮಾರ್ಗದಿ ಕಟ್ಟಿಹರೂ

ಮೋದತೀಥಮತಾನುಗತ ಸದ್ವಾದಪೂಣ ಪರಮಾತ್ಮದರ್ಶನ  
ಶ್ರೀದನೊಲಿದು ಕೃಪಾಕಟಾಕ್ಷಪ್ರಸಾದ ಒಲಿವ ವಿನೋದಗೊಳಿಸುತ್ತ || ८

ವೇದ ಶಾಸ್ತ್ರಪುರಾಣವೆಲ್ಲವ ತೋರಿಲ್ಲಿಟ್ಟಿಹರು ಬಹುವಿಧ-  
ವಾರ ದುರ್ಮತವಾದಿಗಳ ಮಾರ್ಗದಿ ಕಟ್ಟಿಹರೂ  
ಮೋದತೀಥಮತಾನುಗತ ಸದ್ವಾದಪೂಣ ಪರಮಾತ್ಮದರ್ಶನ  
ಶ್ರೀದನೊಲಿದು ಕೃಪಾಕಟಾಕ್ಷಪ್ರಸಾದ ಒಲಿವ ವಿನೋದಗೊಳಿಸುತ್ತ || ९

ಶ್ರೀ ರಮಾಪತಿ ಸರ್ವ ಸುಗುಣಾಧಾರ ದಯದಿಂದ ಮೂರೂರ  
ಸೇರಿ ಬುರುವದು ಸರ್ವಸಂಪತ್ಸ್ವಾರವಾನಂದ  
ಕಾರುಣೀಕರಿಸಿದ್ದಿಂದಲೀಂತುಪಕಾರ ಮಾಡಿದ ದೀನ ಜನರಿಗೆ  
ಧೀರ ಶ್ರೀದವಿಶಲನ ತೋರಿದನು ನಿಜಭಕ್ತಜನರಿಗೆ || १०

-----

ರಾಗ -- ಆನಂದಭೈರವಿ

ತಾಳ -- ರೂಪ

ಸಂಗಸುಖವ ಬಯಸಿ ಬದುಕೆರೊ

ರಂಗವಲಿದ ಭಾಗವತರ

|| ಪ |

ಸಂಗಸುಖವ ಬಯಸಿ ಬದುಕೆ

ಭಂಗಬಡಿಪ ಭವವನೂಕೆ

ಹಿಂಗದೆ ನರಸಿಂಗನನ್ನು

ಕಂಗಳೀಂದ ಕಾಣುತ್ತಿಹರ

|| ಅ.ಪ. |

ಪುಟ್ಟಿದಾರಭ್ಯ ಪರಮ ವೈಷ್ಣವಾಧ್ಯಕ್ಷರೇನಿಸಿ

ಶಿವ್ಯಸದಾಚಾರದಲ್ಲಿ ನಿರತರಾಗಿ ನಿತ್ಯಮುದ್ದು

ಕೃಷ್ಣ ಕೀರ್ತನೆಯ ಪಾದುತ ಮಧ್ಯಮತವ

ಪುಟ್ಟಿಗೈಸಿ ಖಳಗಾದುತ ಕಾಮ್ಯಕರ್ಮ

ಬಿಂಬಿತ್ವ ಭಕ್ತಿಯನ್ನೆ ಮಾಡುತ ಬಂದಲಾಭ

ನಷ್ಟ ತುಷ್ಟಿಗಳಿಗೆ ಒಡಂಬಟ್ಟಿ ಬಗೆಯ ಹೇಳಲೆಮ್ಮೆ

|| १ |

ಭೂತದಯಾಶೀಲರಾದ ನೀತಗುರುಧ್ವಾರ ಜಗ-

ನೇತ ವ್ಯಕ್ತಪದ ಸುಳಾದಿಯ ಹೇಳಿ ಹೇ-  
ಮಾತಿಶಯದಿ ಮಥುವಿರೋಧಿಯ ಒಲಿಸಿಕೊಂಡು  
ಜಾತರಾಗಿ ಜವನಬಾಧಿಯ ಬಯಲುಮಾಡಿ  
ಖ್ಯಾತರಾಗಿಹರು ಪುಸಿಯಮಾತಿದಲ್ಲ ಮಿಂದಿನ  
|| ೨ ||

ಮೇದಿನಿ ಮೇಲುಳ್ಳ ಗಂಗಾದಿತೀಫ್ರ ಪತಿಗಳಿವರ  
ನಾದುಕೊಂಡಿಹರು ಬಿಡದೆ ಸ್ವಾದಿರಾಚೀಂದರ ಪ್ರ-  
ಾದದಿಂದ ಹರಿಕಥಾಮೃತಸಾರ ತತ್ತ್ವ  
ಾಧು ಜನರಿಗಾಗಿ ಪ್ರಾಕೃತ ಸುಪದ್ಧತಿಯನು  
ಾದರದಲಿ ಹೇಳಿ ದುಷ್ಪತ ದೂರಮಾಡಿ  
ಮೋದಿಸುವರಿಗಳೆಗಾಳೆ ಶ್ರೀದವಿರಲನ್ನಾಳೆ

|| ೩ ||

ನಾಗ -- ರೇಗುಟ್ಟಿ

ತಾಳ -- ಅಟ

ಶ್ರೀ ಜಗನ್ನಾಧದಾಸಾ ನಮಿಪೆ ಗುರು-  
ರಾಜಾ ತಾತ್ತ್ವಿಕವಪ್ರಾ

|| ಪ ||

ಶಃ ಜಗದೊಳು ನಿಮಗಳೆಗಾಳೆ ಸತತ ನಿ-  
ವ್ಯಾಜದಿ ಹರಿಯ ಗುಣೋಪಾಸನೆ ಮಾಳ್ಳ

|| ಅ.ಪ. ||

ಹರಿದಾಸಕುಲವಯನೆನಿಸಿ ಕಲ್ಪತರುವಂದದಿ ಚಯು  
ಚರಿಸುತ ಧರೆಯೊಳು ಮೇರೆವ ಮಹಾತ್ಮರ  
ಚರಣೀಂದೀವರ ಯುಗ್ಮದರುಶನ ಮಾಳ್ಳರ  
ಮರಿತರಾಶಿಗಳಿರಗೊಡದೆ ನೆರೆ  
ಪರಮ ಮುಕ್ತಿಯ ದಾರಿ ತೋರುತ  
ಉರಿಸಹಿತ ಹರಿಯೊಲಿಯುವಂದದಿ  
ಕರುಣ ಮಾಳ್ಳ ಸುಗುಣ ಮಹೋದಧಿ

|| ರ ||

ರವಿಯು ಸಂಚರಿಸುವಂತೆ ಭೂವಲಯದಿಕವಿಗಳು ಚರಿಸುವಂತೆ  
ಅವಿರುದ್ಧತಯ ಜ್ಞಾನ ಪ್ರವಹಗಳಿಂದಲಿ  
ಘುವನ್ನೆಕವೇದ್ಯನ ಶ್ರವಣ ಭಕುತಿಯಿಂದ  
ಎವಸ ದಿವಸದಿ ಹೀತಿ ಬಡಿಸುತ

ಧುವವರದನಂಭ್ರಗಳಿಗರ್ಹಿಸಿ  
ಭುವನಪಾವನ ಮಾಳ್ಗೋಸುಗ  
ಅವನಿತಳದಿ ವಿಹರಿಸುತ್ತಿಹ ಗುರು

ಅಹೋರಾತ್ತಿ ಕ್ಷೇಣ ಬಿಡದೆ ಸನ್ನನದಿ ಹೃದ್ಯಹದೊಳಜನ ಮರೆ  
ಸಹನ ಗುಣಗಣವನುದಿನ ಸೃಷ್ಟಿಸುತ್ತ  
ಸಹನಾದಿ ಶಮದಮ ಯಮ ನಿಯಮಗಳನು  
ವಹಿಸಿ ಶ್ರೀದವಿಶಲನಂಭ್ರಯ  
ಮಹಿಮೆ ತೋರುತ ಪೂಜಿಸುತ್ತ ಬಲ್ಲ  
ಮಹಿತ ಪರಮಾನಂದತೀರ್ಥರ  
ವಹಿತ ಶಾಸ್ತ್ರಗಳರಿತು ದೋಧಿಪ

-----

ರಾಗ -- ಮಲಹರಿ

ತಾ

ತೇರಳಿದರು ಶ್ರೀಜಗನ್ನಾಧದಾಸಾಯರು  
ಸಿರಿಪತಿಯ ಸೃಷ್ಟಿ ಹರಿಪುರಕೆ ಹರುವದಲಿ

ವರಶುಕ್ಕ ವತ್ಸರದ ಭಾದ್ಯವದ ಶಿತಪಕ್ಕ  
ಹರಿವಾರ ನವಮಿಯಲ್ಲಿ  
ಸುರಸಿದ್ಧಸಾಧ್ಯಸಮ್ಮನ್ವಿಗಣಾಚೀತಪಾದ  
ಹರಿಯೆ ಪರನೆಂದೆನುತಲಿ  
ಧರಣೀಯನು ತ್ಯಜಿಸಿ ಬಹುಮಾನಪೂರ್ವಕವಾಗಿ  
ದೆರೆದು ಸುರಸಂದಣೀಯಲಿ  
ಪರಮಾರ್ಥವೈದಿ ಮನ ಹರಿಯ ಪಾದದಲಿಟ್ಟು  
ವರವಿಷ್ಠಿದೂತ ವೈಮಾನಿಕರ ಒಡಗೂಡಿ

ಅತಿಪ್ರೇಮಿಗಳು ಹಸನುತ್ತಿರು ದಯಬೀರುವರು  
ಖತಿದೂರರಿವರು ಜಗದೀ  
ಮತಿಮಾರಿ ಶ್ರೀಹರಿಯ ಕಥೆ ನಾನಾಪರಿಯಲ್ಲಿ  
ಅತಿಶಯದಿ ಪೇಣಿ ಇಹಕೆ  
ಸತತವು ಶರಣಗೇ ಗತಿಯಾಗುವಂತೆ ಸ-  
ತ್ವಾಧವಿಡಿಸಿ ಕರುಣಾದಿಂದ

ಹಿತವಂತರೆನಿಸಿ ಸಮೃತವಾಗಿ ಸರ್ವರಿಗೆ  
ಮತಿದೋರಿಕೊಟ್ಟು ಸದ್ಗತಿಯ ಗೋಸುಗವಾಗಿ

|| ೨ ||

ಆಚರಣೆಯಲ್ಲಿ ಒಂದರಷ್ಟಾಳಿಗೆ ಬಿಡದೆ ಬಲು  
ಖೇಚರಾರೂಢ ಹರಿಯಾ  
ಸೋಚೆತಾರಾಧನೆಯ ಮಾಡಿ ಮರೆಯದಲ್ಲಿ ಮಹಾ  
ವೈಚಿತ್ರವನ್ನು ತೋರಿ  
ಕಾ ಚರಾಚರದಿ ಸಂಗಿತ ಸಾಹಿತ್ಯದಲ್ಲಿ  
ಪ್ರಾಚುರ್ಯವಂತರೆನಿಸಿ  
ಆ ಚತುರ್ಥಶಭುವನಪತಿ ಶ್ರೀದವಿಶಲನ  
ಯೋಚನೆಯ ಬಿಡದೆ ಮಂಗಳ ಶಭ್ವವಾದ್ಯದಿಂ

|| ೨ ||

-----

### ಸತ್ಯಧರ್ಮರ ಸ್ಮೃತಿ

ರಾಗ -- ಪೀಲು

ತಾಳ -- ಆದಿ

ಚಿತ್ತೈಸ್ಯೇ ಬನ್ಯೇಸುವೆ ಪರಾಕು  
ಸತ್ಯಧರ್ಮ ಸದ್ಗುರುರಾಯ

|| ಪ ||

ನಿನ್ನ ನಂಬಿದವ, ಧನಮದಾಂಧರಿಗೆ  
ಇನ್ನಾತಕೆ ತೆರೆಯಲ್ಲಿ ಬಾಯ

|| ರ ||

ಕಾಲಹರಣ ಬಲು ಕಷ್ಟವಾಗುತ್ತಿದೆ  
ಪಾಲಿಸುವುದು ಸತ್ಯಾಧೀಯ

|| ನ ||

ಶ್ರೀದವಿಶಲಾಶ್ರಿತಜನವತ್ತಲ  
ಸಾಧು ಸೇವ್ಯ ಸತ್ಯವಿಗೇಯ

|| ೨ ||

-----

ರಾಗ -- ಯಲಕಲ ಕಾಂಡೋಧಿ

ತಾಳ -- ಆದಿ

ಇಗೋ ತುಂಗಾತೀರದಲ್ಲಿ ನಿಂತೂ  
ವಿಹರಿಸುತ್ತಿಹರಿಂತೂ

|| ಅ.ಹ. ||

ಹುಂದದೆ ವರಮಂತ್ವಾಲಯದಲ್ಲಿರುವ  
ಕರೆದಲ್ಲಿಗೆ ಬರುವ  
ಬೃಂದಾವನಗತ ಮೃತ್ತಿಕೆ ಜಲಪಾನ  
ಮುಕ್ತಿಗೆ ಸೋವಾನ  
ಸಂದರ್ಭನ ಮಾತ್ರದಲಿ ಮಹತ್ವಾವ  
ತರಿದೋಡಿಸಲಾಪ  
ಮಂದ ಭಾಗ್ಯರಿಗೆ ದೊರೆಯದಿವರ ಸೇವಾ  
ಶರಣರ ಸಂಜೀವ

|| ೧ ||

ಶ್ರೀ ಸುಧೀಂದ್ರ ಕರಸರೋಜ ಸಂಜಾತ  
ಜಗದೋಳಗೆ ಪ್ರಸೀತ  
ದಾಶರಥಿಯ ದಾಸತ್ವವ ತಾನ್ಮಹಿಸಿ  
ದುರುತ್ತಗಳ ಜ್ಯೈಸಿ  
ಈ ಸಮಾರಮತ ಸಂಸ್ಥಾಪಕನಾಗಿ  
ನಿಂದಕರನು ನೀಗಿ  
ಭೂಸುರರಿಗೆ ಸಂಸೇವ್ಯಸದಾಚರಣೀ  
ಕಂಗೋಳಿಸುವ ಕರುಣೀ

|| ೨ ||

ಶ್ರೀದವಿಶಲನ ಸ್ನಿಧಾನ ಪಾತ್ರ  
ಸಂಸ್ತುತಿಸಲು ಮಾತ್ರ  
ಮೋದ ಬಡಿಸುತ್ತಿಹ ತಾನಿಹಪರದಲ್ಲಿ  
ಕುತೆಗೆ ಸರಿ ಎಲ್ಲಿ  
ಮೇದಿನಿಯೋಳಗಿನ್ನರಸಲು ನಾ ಕಾಣಿ  
ಪುಸಿಯಲ್ಲಿನ್ನಾಣಿ  
ಪಾದಸ್ಕರಣೀಯ ಮಾಡದವನೆ ಪಾಪಿ  
ನಾ ಹೇಳ್ಣೆನು ಸ್ಥಾಪೀ

|| ೩ ||

ರಾಜರ ಭಾಗ್ಯವಿದೂ | ಸೋದೆ

|| ಪ ||

ಸೋಜಿಗವೆನಿಸಿ ವಿರಾಜಿಸುತ್ತಿದ್ದೋ

|| ಅ.ಪ. ||

ಬುಧ ಜನಕೊಪ್ಪವ ಪದಸುಳಾದಿ ಖಳ-  
ರೆದಗಿಚ್ಚಿನಿಸುವ ಚತುರತೆಯಾ  
ಸದಮಲ ನಾನಾ ವಿಧ ಗ್ರಂಥದಿ ಹಯ-  
ವದನನ ಪ್ರಾಜಿಯು ಯಜಿಸುವದೆಲ್ಲಾ

| ೧ ||

ತಮ್ಮಯ ನೇಮವು ಒಮ್ಮೆಗು ಬಿಡದಂ  
ತಮ್ಮಯ ಬಡದಲೆ ಸಮ್ಮೋಹನ  
ಅಮೃತ ಶಾಸವಿ ದೊಮ್ಮೆಭೂತವನು  
ಫ್ರಮ್ಮನೆ ನಿರ್ವಿಸಿ ರಮಿಪ್ಪದೆಲ್ಲ

|| ೨ ||

ಮೇದಿನಿಯೋಳಗೆ ಶುಭೋದಯಕಾರಕ  
ಸ್ವಾದಿ ಸ್ವಾಳ ಸವಾಂಧಿಕವೈ  
ಪಾದದ್ವಯದಾಗಾಧ ಮಹಿಮನೆ ಈ  
ಶೀದ ವಿಶ್ವಲನ ಆರಾಧನೆಯೆಲ್ಲಾ

| ೨ ||

-----

ರಾಗ -- ಧನ್ಯಾಸಿ

ತಾಳ -- ಅಟ

ಇದಿಯಾರೋ ಗುರುವೆ ಸಮಯಾರೋ

|| ಪ ||

ದುರುಳವಾದಿಗಳನು ಮರುಳು ಮಾಡೋರನ್ನ  
ತರಿದಿಟ್ಟು ಚಂದಿಕ ಗ್ರಂಥವಂ ರಚಿಸಿ  
ಧರಣೆ ಸುರರ ಪರಿವ್ಯಾಧರ ಸುನಿಕರಕ್ಕೆ  
ಪರಿಪರಿಯಲ್ಲಿ ಪದೇಶಿಸುತ್ತಿಪ್ಪಗೆ

| ೩ ||

ಕನಕಕಶಿಪ್ಪ ತನಯನ ಫ್ರನ ಅಂಶದಿ  
ಫ್ರಣಿಗಣಾರಮಣನ ವೇಷದಿ ಪೋಳಿಯುತ  
ದಿನದಿನದಲ್ಲಿ ಹರಿ ಮನದಣಿಸುತ್ತಲಿಪ್ಪ  
ಫ್ರನಮಹಿಮನೆ ಯತಿಕುಲತೀಲಕ

|| ೩ ||

ಲಂಡವಾದಿಗಳೆಂದೂ ದಂಡವೆ ತಂಡಕೆ  
ಗಂಡುಸಿಂಹ ತರ್ಕತಾಂಡವ ಯುಕುತಿಯ  
ದಂಡಗಳನೆ ಕಟ್ಟಿಕೊಂಡು ತಾರ್ಕಿಕರ  
ವಂಡಗಳನು ಖಂಡಿಸುತ್ತಿಹ ಯತಿಯೆ

ಬುಹ್ಮಣ್ಯತೀಥರ ಕರಕಮಲದಿ ಪುಟ್ಟಿ  
ಬುಹ್ಮಣನಕ ನರಸಿಂಹ ಮೂರುತಿಯ ಹೃ-  
ಧಷ್ಟರದಲ್ಲಿ ಧಾನಿಸುತ್ತಿಹ ವ್ಯಾಸರಾ-  
ಜಾಹ್ಮಯದಿಂ ಭುವಿಯೋಳಿರೈದ

ದಶದಿಶೆಯಲ್ಲಿ ದಶರಥಸುತ ಮಹಿಮೆಯ  
ಕುಶಲದಿಂದಲೀ ಸಭೆಯೋಳಗೆ ಸ್ತಾಪಿಸುತ  
ಹೋಸಹೋಸ ಬಿರದು ತಂದ್ದೇಸರುವೆತ್ತಿರುವಂಥ  
ವಸುಧೆಯೋಳಗೆ ಸೂಕರಸುಚರಿತಗೆ

ಹೋಳಿಯುತಲೀರುವ ರುಗ್ರಿವಿಪತಿ ಕೃಷ್ಣನು  
ನಲಿಯುತ ಕುಣಿ ಕುಣಿದಾಡುತಲಿಪನು  
ಧಳ ಧಳಿಸುವ ರಾಮವೇದವ್ಯಾಸರು ನಿಮ-  
ಗಿಳಿಯೋಳಮೂಲಪ್ರಸಾದವ ನೀವರು

ಶ್ರೀದವಿರಲಗತಿಪ್ಪಿಯರಾದ ಶ್ರೀ-  
ಪಾದರಾಯರಲ್ಲಿ ಓದಿ ಗ್ರಂಥಗಳ  
ವಾದಿರಾಜ ವಿಜಯಿಂದ ಪ್ರಮುಖರಿಗೆ  
ಆದರದಲ್ಲಿ ಪಾಠ ಹೇಳುತಲಿಪ್ಪನೆ

-----

ರಾಗ -- ಭೂಷಾಳ, ಉದಯ.

ಭಾಗೀರಥಿದೇವಿ ಭಯನಿವಾರಣ ಗಂಗೆ  
ಸಾಗರನ ನಿಜರಾಣೆ ಸಕಲ ಕಲ್ಯಾಣೆ

ಒಮ್ಮೆಶ್ರೀ ವಿಷ್ಣುಪಾದದಲ್ಲಿ ಉದ್ಘಾವಿಸಿದೇ  
ಬುಹ್ಮನ ಕರಪಾತ್ಯೆಯಲ್ಲಿ ಬಂದೆ

ಉತ್ತರಾಯವಲ್ಲ ಪಾಪಸಂಪದನನಿ  
 ದೇವತೆಗಳಿಲ್ಲ ನಿಮಾದ್ರಿನವೂ  
 ಆವ ಮಹಾದೇವನು ತಲೆಬಾಗಿರಲಾಗಿ ಮಹಾ-  
 ದೇವ ಶಿರಸಿನಲಿ ಉದ್ದುವಿಸಿದೆ ಜಗವರಿಯೆ

ದೃಷ್ಟಿಸಿ ನೋಡಲು ನೂರು ಜನ್ಮದ ಕೃತಪಾಪ  
 ಮುಟ್ಟಿದರೆ ಮುನ್ಮೂರುಜನ್ಮದ ಪಾಪವು  
 ಮುಟ್ಟಿಮಾಡಲು ಒಂದು ಸ್ತಾನಮಾತ್ರದಿಂದ  
 ಸುಟ್ಟುಹೋಗುವುದು ಸಹಸ್ರಜನ್ಮದ ಪಾಪ

ಜಹು ಇಷಿಯಿಂದಲಿ ಬಿಧ್ಕಾರಣಾದಿಂದ  
 ಜಾಹ್ನೇಮೀ ಎಂತೆಂದು ನೀ ಕರೆಸಿಕೊಂಡೆ  
 ಮುನ್ನ ನರಕಾಸುರನ ಸಗರರಾಯನ ವಂಶ-  
 ವನ್ನು ನೀ ಹಿಂತೆ ಪಾವನಮಾಡ ಬಂದೆ

ವಿಸ್ತಾರದಲಿ ಪೋಳಿವ ಮುತ್ತಿನಾಸರಗಳು  
 ಮತ್ತೆ ರಂಗಯ್ಯ ಪವಡಿಸಿದ ನೋಡಿ  
 ಮಿತ್ತೆ ಮಹಾಲಕ್ಷ್ಮಿಯ ಉರಸ್ತಳಿದಲಿರಲಾಗಿ  
 ಇತ್ತು ಶ್ರೀ ಶ್ರೀದವಿತಲನರಸಿ ಬಂದೆ

-----

ರಾಗ -- ಕಾಂಡೋಡಿ

ಅಗಜಿ ನಿನ್ನೊಗೆತನಕೆ ಜಗ ನಗುವದೇ  
 ನಗರಾಜ ಈಮನೆಯ ಹೋಗಿಸಿದನೆ ಅಕಟಕಟ

ಹೋಟ್ಟಿಗಿಲ್ಲದೆ ಹೋಗಿ ಹಾಲಾಹಲವನ್ನಂದ  
 ತೊಟ್ಟುತೊಗಲುಮಗೆ ತಲೆ ಬೋಡು ಕೈಯ  
 ಸುಟ್ಟು ಸುಡಗಾಡು ಮನೆ ಅವಿಳಭೂತೇಶ ಬಲು  
 ಸಿಟ್ಟಿನವನಂಗ ಸಂಗವ ಬಯಸಬಹುದೇ

ಆರುಮಾಗದವನೊಬ್ಬ ಆತ್ಮಜನು ಮಾಲೆಪಾಲು  
ಕಾರಿ ಕಡುಮುನಿದು ಕಂಡರೆ ಸೇರನು  
ಉಂಟಿಗುಪಕಾರಿ ಒಡಲ್ಲಿರಕ ಗಜಮುಖಿದವನು  
ನಾರಿಮೇನಕೆ ಮಗಳ ಕಂಡು ಹಿಗ್ಗುವಳಯ್ಯ

ಶಿವಶಕ್ತಿ ನಿನ್ನಂಥ ಸೌಭಾಗ್ಯವಂತಿಯಳಿ  
ಭುವನದೊಳಗಾವಲ್ಲಿ ಕಾಣಿನನ್ನು  
ಕವಿಜನಗಳೇನೆಂದು ಬಣ್ಣಿಸಿದರೋ ತಿಳಿಯೆ  
ಭವದೂರ ಶ್ರೀದವಿರಲರಾಯ ಬಲ್ಲ

-----

ರಾಗ -- ಮೋಹನ

ತಾ

ಶಿವನೇ ನಾ ನಿನ್ನ ಪರಿಸರನಯ್ಯ  
ಕರುಣಾದಿ ಷಿಡಿ ಕೈಯಾ ಶಿರಿಧರೆನರಮಯ್ಯ

ಭವಮೋಚಕ ಭಾಗವತಶಾಸ್ತ್ರವನು  
ಅವನೀಶಗೆ ಪೇಣ್ಣವ ನೀನಲ್ಲವೇ

ವೈಕಾರಿಕ ತೈಜಸ ತಾಮಸವೆಂಬ ತೈತತ್ತಗಳಿಂಬ  
ಸಾಕಾರಿ ಶಾರ್ವರಿಧವಧರ ಸಾಂಬ ಸುರಪಾದ್ಯರ ಬಿಂಬ  
ವೈಕಲ್ಯಾಸ್ತಫಲವ ಕಳಿದೊಮ್ಮೆಗೈ  
ವೈಕುಂಠಕೆ ಕರೆದೊಯ್ಯೋ ಕರಿಗೊರಳಾ

ಮೃತ್ಯುಂಜಯ ಮುಖ್ಯರಹರ ಮಹದೇವ ದೇವಕ್ಷಳಕಾವ  
ಸ್ತುತಾದ್ವಿಜ ದಿತಿಜತೀವನದಾವಾ ದುರಿತಾಂಬುಧಿನಾವ  
ಕೃತ್ಯಾಸ ಎನ್ನತ್ವಪರಾಧಗ-  
ಳಿತ್ತಿಖೇಸದೆ ಕೃತಕೃತ್ಯನ ಮಾಡ್ಯ

ಗಂಗಾಧರ ಘಣ್ಯಾಳಿಗಣಪರ ತಾತ ತೈಲೋಕ್ಯತ್ವಾತ  
ಲಿಂಗಾಷ್ಟಯ ತಾರಕಹರ ನಿಭೀತ ಭುವನಾಧಿನಾಧ  
ತುಂಗಮಹಿಮ ನಿಸ್ಪಂಗ ಹರಿಯ ದ್ವಿತಿ  
ಯಂಗ ಡಮರು ಶೂಲಂಗಳ ಷಿಡಿದಿಹ

ಪಂಚಾನನ ಪನ್ನಗಭೂಪಣ ಭೀಮ ಭವನಾಭಿರಾಮ  
ಸಂಚಿಂತನಮಾಡುವ ಸಂತತನೇಮ ಶ್ರೀರಾಮನಾಮ  
ಪಂಚಶರಾರಿ ವಿರಿಂಚಿಕುವರ ನಿ-  
ಷ್ಟಿಂಚನರೋಡೆಯನ ಮಂಚಪದಾಹನೆ

|| ೪ ||

ಸ್ವಷಟ್ಪಾಭ ಕಪಾಲಿ ಕಾಮಿತಪಲದಾ ಫಲ್ಲಣಸವಿಶ್ರೀದ-  
ವಿಶಲ ವಿತ್ತಪಮಿತ್ತ ದ್ವಿರದ ಚಮಾಂಬರನಾದ  
ಕುಟಿಲರಹಿತ ಧೂಜರಟಿ ವೃಷಭದ್ವೃಜ  
ನಿಟಿಲನಯನ ಸಂಕಟವ ನಿವಾರಿಸೋ

|| ೫ ||

-----

ರಾಗ -- ಮಧ್ಯಮಾವತಿ

ತಾಳ -- ಆಟ

ಎಂದು ಕಾಂದೆನೋ ನಿನ್ನಾ ಹೇ ಶ್ರೀನಿವಾಸಾ

|| ವ ||

ನಗೆಮೋಗದ ನತಜನ ಬಂಧು ಬಾರೆನ್ನ ಬಿ-  
ಟ್ಟಗಲದಲೆ ಮನ ಮಂದಿರದೊಳಿರು ಮುನ್ನಾದರು ಸುಪ್ರಸನ್ನ  
ಮುಂದೆ ಗತಿ ಏನಯ್ಯ ಮುಕುತರ  
ಹಿಂದುಳಿದವನಲ್ಲದಲೆ ತನು ಸಂ-  
ಬಂಧಿಗಳ ವಶನಾಗಿ ದುರ್ವಿಷ-  
ಯಾಂಧಕಾರದಿ ಮುಳಗಿದೆನೋ ನಾ

|| ಅ.ಪ. ||

ಹಲವು ಜನ್ಮದ ನೋವಾ ನಾ  
ಹೇಳಿಕೊಳ್ಳಲೇನೇಲವೋ ದೇವರ ದೇವಾ ನೀ  
ನಲ್ಲದಲೆ ಭೂವಲಯದೊಳಿಗನ್ನಾವಾ ನಂಬಿದರ ಕಾವ  
ಸುಲಭರೋಳಗತಿ ಸುಲಭನೆಂಬುವ  
ಅಲವದೋಧಮತಾನುಗರು ಎನ-  
ಗೊಲಿದು ಹೇಳಲು ಕೇಳಿ ನಿಶ್ಚಯ-  
ಚಲದಿ ನಿನ್ನನೆ ಧೇನಿಸುವೆ ನಾ  
ಕಲುವ ಸಂಸ್ಕಾರಗಳ ವಶದಿಂ

ಧಾರತೆಡುಹ್ಯಾಯ ದೂದರೂ ಧುಮಕ್ಕರ  
 ಭಾರ ನಿನ್ನದೊ ಜೀಯಾ ಜಗವರಿಯೆ ಕರುಣಾ-  
 ವಾರಿಧಿಯೆ ಪಿಡಿಕ್ಕೆಯ್ಯಾ ಪ್ರಣೀರಾಜಶಯ್ಯಾ  
 ತಾರಕನು ನೀನೆಂದು ತಿಳಿಯದ  
 ಕಾರಣದಿ ಸುಖ ಮುಖ ಮಯ ಸಂ-  
 ಸಾರ ದುಸ್ತರ ಶರಧಿಯೋಳು ನಾ  
 ಪಾರಗಾಣದೆ ಪರಿದು ಪೇಂಪೆನೋ  
 ದೂರನೋಕ್ಕದು ಧರ್ಮವಲ್ಲವೋ  
 ದ್ವಾರಕಾಪುರನಿಲಯ ಪರಮೋ-  
 ದಾರ ತನುವೆಂದೆನ್ನ ಪಾಲಿಗೆ  
 ಬಾರದಲ್ಲದೆ ಭವವಿಮೋಚನ

|| ೨ ||

ವಿಖಿನಸಾಚಿತಪಾದ ವಿಶ್ವೇಶ ಜನಾಗ್-  
 ದ್ಯಾಲಿಲ ಕಾರಣನಾದ ನಿದೋಷ ಸತ್ಯಾ-  
 ಸುಖಗುಣಾಂವ ಶ್ರೀದವಿತಲ ಪುಸೀದ  
 ಸಕಲ ಕ್ಷಯ ಯೋಗಗಳು ತನು ಬಂ-  
 ಧಕವು ನಿನಗೊಪ್ಪಸದಿರಲು ಎನೆ  
 ನಿಖಿಳ ಜೀವರ ಭಿನ್ನ ನಿನ್ನಯ  
 ಯುಕುತ್ತಿಗೆ ನಮೋ ಎಂಬೆನಲ್ಲದೆ  
 ಯುಕುತ ಯುಕ್ತಿಗಳೊಂದರಿಯದ-  
 ಭರ್ಚನ ಬಿನ್ನಪ ಸಲಿಸಿ ನವವಿಧ  
 ಭಕುತ್ತಿ ಭಾಗ್ಯವ ಕೊಟ್ಟು ತವ ಸೇ-  
 ವಕರ ಸೇವಕನೆನಿಸದಿದೋಡೆ

|| ೩ ||

ರಾಗ -- ಹರಿಕಲ್ಲಾಣಿ

ತಾಳ -- ಆದಿ

ದಾಶರಥೇ ದಯಮಾಡೊ ನಿನ್ನ  
 ದಾಸರದಾಸನ ನೋಡೋ

|| ೪ ||

ನೀರಜಾಕ್ಷ ನಿಜಮಾಯಾ ಮಮತೆ ಸಂ-  
 ಸಾರಶರಧಿಯೋಳು ಬಿಂದ್ಯ  
 ಪಾರಗಾಣದೆ ಪರಿದು ಪೇಂಗುವೆನು  
 ತಾರಕ ನೀನೆನಗಿದ್ದು ಹರಿ ಹರಿ

|| ೫ ||

ತುಂಬಿದ ಭಂಡಿಗೆ ಮೊರಭಾರವೇ ಎನ-  
ಗಿಂಬಿಲ್ಲವೇ ನಿನ್ನಲ್ಲಿ  
ನಂಬಿದ ಭಕ್ತರ ಸಲಹುವ ವಿಶ್ವಕು-  
ಟುಂಬಿ ಎನಿಸಿಕೊಳ್ಳವಲ್ಲಿ ಹರಿ

|| ೨ ||

ಬಲ್ಲಿದರೋಳು ಬಡವರಿಗಾಶಯ ನೀ  
ಬಲ್ಲಿ ಮತ್ತೆ ಎನಗೀಗ  
ಎಲ್ಲಿದ್ದರು ಶ್ರೀದವಿರಲ ಬಿಡ  
ದಲ್ಲೊ ನಿನ್ನವರೆಗೆ ದೇಗ

|| ೩ ||

-----

ರಾಗ -- ನವರೋಜ

ತಾಳ -- ಆದಿ

ರಂಗಯ್ಯ ರಂಗ ಬಾರೋ  
ಬರುತೀಯ ನಮ್ಮನಿಗೆ ಬಾರೋ

|| ಪ ||

ಬಂದರೆ ಬುಗುರೀ ಚಂಡುಗಳನೆ ಕೊಟ್ಟು  
ಬಗೆ ಬಗೆ ಆಟವ ಕಲಿಸಿ ಒಲಿಸುವೇ

|| ರ ||

ಬಂದರೆ ರಸ ರಸಾಯನಗಳುಣಿಸೀ  
ಮುಸುಕಿನೋಳಗೆ ಬಚ್ಚಿಟ್ಟುಕೊಂಡೆನು ಬಾರೋ

|| ೨ ||

ಬಂದರೆ ಶ್ರೀದವಿರ್ತಲ ನಿನಗೇ  
ಸುಂದರ ಸವಿಮಾತಾ ಹೇಳುವೆನೋಂದು

|| ೩ ||

-----

ರಾಗ -- ತೋಡಿ

ತಾಳ -- ಆದಿ

ರೂಪತೋರಿಸೋ ರಂಗ ನಿಜರೂಪ ತೋರಿಸೋ

|| ಪ ||

ರೂಪ ತೋರಿಸೋ ರತಿಪತಿಜನಕ-  
ಗೋಪ ಮನೆಗೆ ಬರುವತನಕಾ

|| ಅ.ಪ. ||

ಕೇವಲ ಕಲದುಮನಹುದೆಂದು

ಅಣಮಹಡ್ಡಿತಾಫ್ಳಿತ ಚತುರನೆ  
ಪ್ರಾತಾಮದನು ನೀನೇ

ಶ್ರೀದವಿಶಲ ಶರಣ ಎನೆ ಕೇಳೋ  
ಪಾದಕ್ಷೇರಗುವೆ ಕೃಪಾಳೋ

-----

ರಾಗ -- ತಂಕರಾಭರಣ

ವನಿದು ಕೌತುಕವ್ಯೋ ವಿಶಲಾ  
ವನಿದು ಕೌತುಕವ್ಯೋ

ವನಿದು ಕೌತುಕ ಪಂಥರಿಯನೆ ಬಿಟ್ಟು  
ನೀನಿಲ್ಲಿಗೆ ಬಂದ್ಯ ವಿಶಲ

ಮಿಥ್ಯಾವಾದಿಗಳು ನಿನ್ನ ಸುತ್ತುಮುತ್ತಿಕೊಂಡು  
ಅತ್ಯಕರೆದು ಕೊಗುತ್ತಿರೇ ಬಹುಬ್ಯಾಸತ್ತು ಬಂದೆಯಾ ವಿಶಲ

ಮಧ್ಯದ್ವೈಸಿಗಳು ಮಾಡುವ ಪದ್ಧತಿಯನು ಕಂಡು  
ಹೃದ್ಯವಾಗದೇ ಕದ್ದ ಕಳ್ಳನಂತೆದ್ದು ಇಲ್ಲಿಗೆ ಬಂದ್ಯಾ ವಿಶಲಾ

ಶ್ರೀದವಿಶಲ ನಿಮ್ಮಸದ್ಗುಣವೇದಶಾಸ್ತ್ರದಲ್ಲಿ  
ಕೋಧಿಸಿ ನೋಡುವ ಭೂದೇವರಿಗೊಲಿದಾದರಿಸಲು ಬಂದ

-----

ರಾಗ -- ಕಲ್ಯಾಣಿ

ತಾಳ

ನೋಡು ನೋಡೆಂಥಾ ರಘುವೀರ ದೀನೋದ್ಭಾರ

ತನು ಮನ ಧನಗಳ ತನಗೊಷ್ಟಿಸದೆ  
ನನೆವ ಮನುಜರಿಗೆ ದೂರಾ ದೂರಾ

ಸೇರಿದ ಸುಜನರ ದೂರುವ ದುರುಳರ  
ಚೇರಿಗೆರೆವ ಬಿಸಿನೀರಾ ನೀರಾ

ಶ್ರೀದವಿತಲ ನಿಜಪಾದಾಶ್ರೀತರವ-  
ರಾಧವ ಮನಸಿಗೆ ತಾರಾ ತಾರಾ

|| 2 ||

ರಾಗ -- ದೇಹಾಗ್

ತಾಳ -- ಆದಿ

ನೋಡು ನೋಡು ನಾರೀಮಣಿಯೆ

|| ಪ ||

ನೋಡು ನೋಡು ನಿನ್ನಾ ಕಣ್ಣನ ದಣಿಯಾ

|| ಅ.ಪ. ||

ಮುಧ್ಯ ಸೂಸುವ ಸಲೆ ಮುಗುಳ್ಳಗೆ ಮೊಗವಾ  
ತಿದ್ದಿದ ಕಸ್ತುರಿ ತಿಲಕದ ಘಣಿಯಾ

|| ರ ||

ಸಾರಾ ಗಂಭೀರ ಶೃಂಗಾರ ವಿಹಾರಾ  
ಚಾರು ಸೌಂದರ್ಯ ವೈಯ್ಯಾರ ಸುಗುಣಿಯಾ

|| ಉ ||

ಶ್ರೀದವಿತ್ತಲ ಸಾಕ್ಷಾತ್ತಿಜಗನ್ನರ್ಯಾ  
ಇಂದ್ರಶರಾ ಜಗನ್ನೋಹನ ಖಣಿಯಾ

|| 3 ||

-----  
ಸುಳಾದಿ

ರಾಗ -- ನಾಟಿ

ತಾಳ -- ರುಂಪೆ

ನೋಡುವರೆ ನೀರದಶ್ಯಾಮಸುಂದರ ಮೂರ್ತಿ  
ಪಾಡುವರೆ ಪರಮಪಾವನ್ನ ಕೀರ್ತಿ  
ಕೊಡುವರೆ ಕೀರ್ವಲಾನಂದ ಚಿನ್ನಯಗಾತ್ರ  
ನೀಡುವರೆ ನಿಖಿಳಲೋಕೈಕಪಾತ್ರ  
ನೋಡಿ ನಮಿಸುವರುಂಟು ಪಾಡಿ ಹಿಗ್ಗುವರುಂಟು  
ಕೊಡಿ ಸುಖಿಸುವರುಂಟು ನೀಡಿ ನಲಿವೆವರುಂಟು  
ನೋಡಿಸುತ ಪಾಡಿಸುತ ಕೊಡಿಸುತ ದೇಡಿಸುತ  
ನಾಡದ್ವೇವಂಗಳ ಕೊಂಡಾಡಿಸದಲೆ  
ದೇಡಿದಿಷ್ವಿಪ ಕೊಡುತ ಶ್ರೀದವಿತಲ ದಯ-  
ಮಾಡಿ ನಮ್ಮನು ಪೋರೆವ ರೂಧಿಗೊಡೆಯ  
ನಾಡದ್ವೇವಂಗಳ ಕೊಂಡಾಡಿಸದಲೆ

|| ೭ ||

ಸಕಲ ಶೃಂತಿನಿಕರಸಾರಹೋ  
 ಶುಕಮಹಾಮುನೀಂದ್ರ ಸನ್ನುತ್ತ  
 ವೃಕ್ಷಟ ಮಾಡದಲೇಕೆ ನಿನ್ನನು ಪರಮಪುರುಷ  
 ವೃಕ್ಷಟಮಾಡಲ್ಪಾಕೆ ನಿನ್ನನು  
 ಭಕ್ತವಶ್ವಲ ನೆಂದೆನಲ್ಲಿದೆ  
 ಮುಕುತವಂದ್ಯ ಶ್ರೀದವಿರಲ  
 ಯುಕುತಾಯುಕುತ ವ್ರೋಂದನರಿಯದೆ  
 ವೃಕ್ಷಟಮಾಡಲೇಕೆ ನಿನ್ನನು

ತಾಳ - ಶ್ರೀವಿದ್ಧಿ

ಆಯನುಭವ ಭಯ ಲಯವಚೀತ  
 ನಯನೋತ್ತಹಕಾರಕ ತಾರಕ  
 ಜಯಮಂಗಳ ಮಂಗಳ ಮಂಗಳ  
 ಮಾಯಾ ಮಾಮರ ದೇವರಾಟ್  
 ಸಯವೇ ಸ್ಯೇ ಶ್ರೀದವಿರಲ ನಿ-  
 ನ್ನಯ ಚರಣಕೆ ನಮಿಸುವೆ ನಮಿಸುವೆ  
 ಜಯ ಮಂಗಳ ಮಂಗಳ ಮಂಗಳ  
 ಮಾಯಾ ಮಾಮರ ದೇವರಾಟ್

ತಾಳ - ಅಟ

ಬಾರೋ ಬಾರೋ ಭವದೂರ ದೀನಜನ-  
 ಭಾರ ನಿನ್ನದಯ್ಯಾ ಅಯ್ಯಾಯ್ಯಾ  
 ಸಾರಿದೆನೋ ನಿನ್ನ ನಾ ನಿನ್ನ ಸಾರಿದೆನೋ ನಿನ್ನ  
 ಶ್ರೀರಮಣ ಶ್ರೀದವಿರಲ ಸಂ-  
 ಸಾರಕಂಜಿ ನಿಜಚಾರುಚರಣಗಳ ಸಾರಿದೆನೋ ನಿನ್ನ

ತಾಳ - ಆದಿ

ಶಿರಿಗುರವಿತ್ತೆ ಪರಮನಪೆತ್ತೆ  
 ಗಿರಿಜೀಶಗೆ ನಿನ್ನರಮ್ಮೆ ಇತ್ತೆ

ಶರಣಾಗತವತ್ಸಲ ಕರುಣಾಕರ ಶ್ರೀದವಿಶಲ  
ಸರಿಬಂದರೆ ಸಾಮುದ್ದೇಶ್ಯನು  
ಶರಣಾಗತವತ್ಸಲ

|| ೫

ಜತೆ

ಸೋಲು ಶ್ರೀದವಿಶಲ ಸೋಲು ಗೆಲುಪುನಿನ್ನ  
ಪಾಲಿಗೆ ಬಂದಿರೆ ಪಾಲಿಸೆಮ್ಮನು ಬಿಡದೆ ||

-----

ರಾಗ -- ಗಮನಕ್ಕಿಯೆ

ತಾಳ -- ಆ

ಜಯ ಜನಕಜಾಪತೇ ರಾಮಾ

|| ಪ

ಜಯ ಜನಕಜಾಪತೇ ಜಲದಶ್ವಾಮಾ  
ಜಯ ರಘುವಂಶಲಲಾಮಾ

|| ಅ.ಪ.

ಮದನಜನಕ ಮಧುಕ್ಯಾಟಿಭ ಭೀಮಾ  
ಮದನ ಬಿಂಬಾಚಿತಕಾಮಾ

|| ಉ

ರಾಮಚಂದ್ರ ರಘುವೀರ ಜಾನಕಿ-  
ರಾಮ ರಾವಣವೈರಿ ಶ್ರೀರಾಮ

|| ೬

ಸಾಮಜವರದ ವಿನುತಸೋಮ  
ಶ್ರೀದವಿಶಲ ಗುಣಧಾಮಾ

|| ೨

-----

ರಾಗ -- ಕಲಾಣಿ

ತಾಳ -- ಆ

ವೆಂಕಟೀಶ ನೀನೆ ಧೂರೀ ಧೂರೀ

|| ಪ

ಸಂಕಟವೆಲ್ಲವ ಪರಿಹರಿಸುವಂಥ

|| ಅ.ಪ.

ಎತ್ತಿನ ಪೆಸರುಳ್ಳ ಮತ್ತರಕ್ಕಸನ್ನ  
ಕುತ್ತಿಗೆ ಕೊಡಲುತ್ತಮ ಪದವಿತ್ತೆ

|| ೮

ಸಾಸಿರ ಮುಖವ್ಯಳ್ಳ ಶೇಷನಹಂಕಾರ  
ಸ್ವಸನನ ಕೈಯಿಂದ ನಾಶಮಾಡಿಸಿದಂಥ

|| ೨ ||

ಮಾಧವ ಮಾಡಿಗ ಹಾದಿಯ ಮೆಟ್ಟಲು  
ಮೋದದುದ್ದರಿಸಿದೆ ಮಾಧವ ಅವನನ್ನು

|| ೪ ||

ಶ್ರೀದವಿಶ್ವಲ ನಿನ್ನ ಪಾದಾಶ್ಚಿತರ  
ಮೋದದಿ ಸಲಹೋ ಆದರಿಸೆನ್ನನು

|| ೫ ||

-----

ರಾಗ -- ಹಿಂದೂಸ್ತಾನಿಕಾಫಿ

ತಾಳ -- ಅಟ

ದೀನಬಂಧೋ ಹೇ ಭಲಾ ನೀನೇ ಸ್ಯೇ ಸ್ಯೇಯಲಾ

|| ಪ ||

ಪಾಸಲೆ ಶರಣರ ಪೊರೆವದಕೆನ್ನು  
ಬ್ಯಾಸರೇನಿಲ್ಲಲಾ

|| ೯ ||

ದುಷ್ಪರ ದಂಡಿಸಪಾ ಮನಸಿಗೆ  
ಹುಟ್ಟದೆ ಕಲಕಲಾ

|| ಅ ||

ಬಿಡದೆ ಶ್ರೀದವಿಶ್ವಲಾ ಎನ್ನೊಳ್ಳು  
ಮಾಡಿದೆಲೋ ಭಲಾ

|| ೨ ||

-----

ರಾಗ -- ತೋಡಿ

ತಾಳ -- ಆದಿ

ಭಯ ಕೃತ ಭಯಹಾರೀ ರಾಧಾ  
ನಯನೋತ್ಸವಹಾರೀ

|| ಪ ||

ತಾಪತ್ಯಯವರಿಹಾರಕ ರಂಗಾ  
ಗೋಪೀಜನಹೃತ್ಕದ್ವಾಪತಂಗಾ

|| ೯ ||

ಸುಂದರ ಸುಸ್ವಿತ್ತ ಶೋಭಿತ ವದನಾ  
ಮಂದರಧರ ಮಾಡವ ಜಿತಮದನಾ

|| ೨ ||

ದುಷ್ಪಕುಲಾಂತಕ ಧರೆಯೊಳು ಶ್ರೀದ-  
ವಿಶ್ಲೇಷಣಾದ

|| ೩ ||

ರಾಗ -- ಹೀಲು

ತಾಳ -- ಆದಿ

ನಾರಾಯಣ ಗೋವಿಂದ ಹರಿ ಹರಿ | ನಾರಾಯಣ ಗೋವಿಂದ

|| ಪ ||

ನಾರಾಯಣ ಗೋವಿಂದ ಮುಕುಂದ | ಪರತರ ಪರಮಾನಂದ

|| ಅ.ಪ. ||

ಮಚ್ಚರೂಪಿಲಿಹೆಚ್ಚಿದ ದೈತ್ಯರು | ತುಛ್ಸಿ ವೇದವತಂದ ಹರಿ

|| ಗ ||

ಸ್ವಚ್ಚ ಮಂದರ ಯದೃಚ್ಚದಿ ಮುಣಗ್ಗಾ !

ಕಚ್ಚಪ ವೇವದಿ ನಿಂದಾ ಹರಿ

|| ೨ ||

ಶ್ರೀಕರ ಹರಿ ಭೀಕರ ದಿತಿಜರ |

ಸೂಕರ ರೂಪಿಲಿ ಕೊಂದಾ ಹರಿ

|| ೨ ||

ಶಂಬರಾರಿ ಹಿತ ಕಂಬು ಚಕ್ರಧರ |

ಕಂಬವ ಭೇದಿಸಿ ಬಂದ ಹರಿ

|| ೪ ||

ಶ್ಯಾಮರೂಪ ಗುಣಧಾಮ ಹರಿಯು ತಾ |

ವಾಮನ ರೂಪಿಲಿ ನಿಂದಾ ಹರಿ

|| ೫ ||

ಕ್ಷುತ್ತಕುಲವ ನಿಕ್ಷುತ್ತಮಾಡಲು ಭಗ್ನ |

ಪುತ್ತನಾಗಿ ತಾ ನಿಂದಾ ಹರಿ

|| ೬ ||

ದಶರಥ ಸುತ ಹರಿ ದಶಮುಖನಳಿದು |

ಕುಶಲದಿ ಸೀತೆಯ ತಂದಾ ಹರಿ

|| ೨ ||

ನಂದಗೋಪನ ಕಂದನು ಬಹು ಗೋ |

ವ್ಯಂದಮೊಳಗ ತಾನಿಂದಾ ಹರಿ

|| ೫ ||

ಅಂಗನೆಯರ ವ್ಯತ ಭಂಗ ಮಾಡಲ- |

ನಂಗ ಜನಕ ತಾ ಬಂದಾ ಹರಿ

|| ೯ ||

ದುಷ್ಪರ ನಳಿದು ಶಿಷ್ಪಜನರ ಪರ- |

ಮೇಷ್ಟಿ ಎನಿಸಿ ತಾ ನಿಂದಾ ಹರಿ

|| ೧೦ ||

ಶ್ರೀದವಿರಲ ಕರುಣಾದಿಂದಲಿ |

ನಂದತತಿ ಸಲಹುವೆನೆಂದಾ ಹರಿ

|| ೧೧ ||

-----

ರಾಗ -- ತೋಡಿ

ತಾಳ -- ಏಕ

ಯದುಪತಿ ನಮಗಾಗಲಿ | ನಿನ್ನಲ್ಲಿ ರತಿ

|| ಪ ||

ತನುಮನ ಧನ ನಿನಗೊಬ್ಬಿಸಿ ನಲಿವಾ |

ಅನುಭವಿಗಳ ಸಂಗತಿ

|| ರ ||

ಶರಣಾಗತ ಪರಿಪಾಲಕನೆಂದೂ |

ಮರೆಯದೆ ಇಂಥಾ ಮತಿ

|| ಉ ||

ಸ್ವಾಂತ ಧ್ವಾಂತ ಶ್ರೀದವಿರಲ್ಲಾ |

ಪ್ರಾಂತಕೆ ನೀನೇ ಗತಿಂ

|| ೨ ||

-----

ರಾಗ -- ಹೀಲು

ತಾಳ -- ಅಟ

ಕಾಯೋ ಶ್ರೀ ಹರೀ

|| ಪ ||

ಕೈಮುಗಿವೇ ಮುರಾರೀ ಕರುಣಾದಿ

|| ಅ.ಪ. ||

ನೊಂದೆನು ಈ ಭವ ಬಂಧನದೊಳಗೆ ತಿಲುಕಿ |

ಮುಂದಿದಕೇನು ದಾರಿ

|| ರ ||

ತುಂಬಿದ ಭಕ್ತ ಸುಟುಂಬಿ ನಾಚಿಕೆಯ |

ಕೊಂಬುವದೇನಿದಕುಸುರೂ

|| ೨ ||

ರಾಗ -- ಆನಂದಧೈರವಿ

ತಾಳ -- ಆದಿ

ರಾಮಚಂದ್ರ ನೀನೇ ಪಾಲಿಸೋ ಸರೋಜನಾಭ  
ಸಾಧುಸಂಗ ಶೈಘ್ರಹೊಡಿಸೋ

|| ೪ ||

ಎಮ್ಮುದಿನ ಕಷ್ಟಪದುವದೋ ಈ ಭವದೋಳು  
ಕುಸಲಾರೆನಯ್ಯ ಹರಿಯೇ  
ಇಮ್ಮುದಿನ ಇದ್ದಂತೆ ಇರಲಾರೆನೆಂದು ಕರವ  
ಮುಟ್ಟಿ ಮುಗಿದು ದೇಡಿಕೊಂದೆ ಮುರಾರಿ ಕೃಷ್ಣ ನೀನೇ ಕಾಯೋ || ೮ ||

ಹರಿಹರರ ಸಮಾರೆನ್ನದಾ ಈ ಸಜ್ಜನರಾ-  
ಸಂಗದಿಂದ ಹೀನಾ ನಾನಾದೆ  
ಇನ್ನುಮ್ಮಾಲೆ ಇಲ್ಲವಯ್ಯ ಸೃಷ್ಟಿಗಳಿಕ ಶ್ರೀನಿವಾಸಾ  
ಇನ್ನು ನಿನ್ನ ಸೃಜನೆಯಿಂದ ಇರುವೆನಯ್ಯ ಮುಕುಂದ

|| ೯ ||

ಪೃಥ್ವಿಯಲ್ಲಿ ಪೃಥ್ವಿದಾ ಮೊದಲು ನಿನ್ನ ವೃತ್ತಾಂತ  
ಒಂದುದಿನ ಮಾಡಲಿಲ್ಲವೇ  
ಎಂದು ಎನ್ನುಮ್ಮಾಲೆ ಕೂರದೃಷ್ಟಿಯಿಂದಾ ನೋಡಾದೀರು  
ವಾಸುದೇವ ವೈಕುಂಠವಾಸ ಲಕ್ಷ್ಮಿ ರಮಣ

|| ೧ ||

ನಿತ್ಯದಲ್ಲಿ ವಿಪ್ರರಾಪ್ಯಂದಾದೋಳಗೆ ನಾ ಆ-  
ಸಕ್ತನಾಗಿ ಇರುವೆ ಮುಕುಂದಾ  
ಎಂಧ ಪಾಪಿ ಎಂದು ಉದಾಸೀನಮಾಡಿ ನೋಡಬೇಡ  
ನಿನ್ನ ಕಂದಾನೆಂದು ತಿಳಿದು ಪಾಲಿಸಯ್ಯ ನಾರಾಯಣಾ

|| ೪ ||

ಹನುಮ ಭೀಮ ಮದ್ದೇಶಾರಿಂದಾ ಸೇವಿತ ಷ್ಟಿಯಾ  
ಶಾಂತಮೂರ್ತಿ ಶಾಮವಣನೇ  
ಶ್ರೀದವಿಶಲೇಶಾ ನಿನ್ನ ದಾಸನೆಂದ ಪಾಲಿಸನ್ನ  
ಸಾರಿ ದೇಡಿಕೊಂಬೆನಯ್ಯ ರಾಮಚಂದ್ರ ರಾವಣಾರಿ

|| ೫ ||

ರಾಗ -- ಮೋಹನ

ಇನ್ನಾತಕನುಮಾನವಯ್ಯಾ

ಅನ್ಯಧಾಗತಿಕಾಣಿ ನಿನ್ನ ಚರಣಗಳಾಣಿ  
ನಾಶರಹಿತನೆ ನಮಗೆ ಏಸೇಸು ಕಲ್ಪಕ್ಕು  
ವಾಸ ಏಕತ್ವದಲ್ಲಿ  
ನೀ ಸಾಕ್ಷಯಾಗಿದ್ದ ದಾಸನಾದವಗಷ್ಟ  
ಯಾಸದಿ ಫಲಗಳುಣಿಸಿ  
ಲೇಶ ಫಾನಮಾಡಿ ಸಂತೋಷಪಡುವಾ ನಿನ್ನ  
ದ್ವೇಷಿ ನಾನಲ್ಲವಯ್ಯಾ  
ದೇಶಕಾಲಾದಿಗಳಿಗೀಶ ನೀನೆಂದರಿದು  
ದಾಸನಾಗಿರುವೆನೆಂದಾಶಿ ಪುಟ್ಟಿದ ಬಳಿಕ

ನಿತ್ಯತ್ಯಷ್ಟನೆ ನಿನ್ನ ಕೃತ್ಯಕೇನೆಂದಿನೋ  
ಸತ್ಯಸಂಕಲ್ಪ ಹರಿಯೇ |  
ಮೃತ್ಯು ಮಾರಿಗಳಿನಗೆ ಹತ್ತಿಕೊಂಡದರಿಂದ  
ಸತ್ಯ ಪುಟ್ಟಿಪೆಯಿನ್ನು |  
ದತ್ತ ಕರ್ತವ್ಯತ್ವದಿನ್ಯತ್ವಕೊಂಡದರಲ್ಲಿ  
ಚಿತ್ತೈಸೊ ಎನ್ನ ಮಾತಾ |  
ಅತ್ಯಪರಾಧಿಯಂದತ್ತ ಮೋಗದಿರುಗದಿರು  
ಭೃತ್ಯವತ್ತಲನೆಂದಗತ್ಯ ಮನಸೋತಬಳಿಕ

ವೇದವೇದ್ಯ ಸ್ವಗತ ಭೀದವರಜಿತ ಪೂಣಿ  
ದೋಧರ್ತಿಧಾರ್ಯರಾಪ್ತಾ |  
ಯಾದವಕುಲೋತ್ತಂಸ ಮಾಧವ ಮಹಿದಾಸ  
ದೋಧಮಯ ಧನ್ಯಂತೀ |  
ಆದಿನಾರಾಯಣ ವಿನೋದ ವಿಷ್ಣುಕ್ಕೇನ  
ತೋದಕ ಕ್ಷೇಮಧಾಮಾ |  
ಶ್ರೀದವಿಶಲಾ ನಿನ್ನ ಕ್ಷೋಧವರರೂಪ  
ವಾದ ವಾರ್ತೆಯ ಕೇಳಿ ದ್ವೀಯಬಿಡದಾ ಬಳಿಕೆನ್ನು

ಜೋ ಜೋ ಜೋ ಮಲಗೋ | ಮುಕುಂದಾ

|| ಪ ||

ಮುಸುಕು ತೆಗೆಯ ಬ್ಯಾಡೆಲ್‌ಗೊ ಮನೆಗೆಲಸಾ |  
ಹಸನಾಗದು ಗೋಪಾಲ || ಕೃಷ್ಣ ||

|| ೧ ||

ಮೆಲ್ಲನೆ ಮಾತನಾಡುವಿಯಾ ನೋಡುವಿಯಾ |  
ಸೊಲ್ಲಲಾಲಿಸುವಿಯ ಕಂದ || ಕೃಷ್ಣ ||

|| ೨ ||

ತೊಟ್ಟಿಲ ಶಾಗುತ ನಿಂತರೆ ಶ್ರೀದ  
ವಿಶಿಳಾ ನಿನಗಾನಂದಾ || ಕೃಷ್ಣ ||

|| ೩ ||

-----

ರಾಗ -- ಸವರೋಚು

ತಾಳ -- ಮಿಶ್ರಭಾಪು

ಬರುವೆಯೋ ರಂಗಯ್ಯಾ ಮನೆಗೆ |  
ಬಾರೋ ಹೋಗುವ

|| ಪ ||

ದೋಗರಿ ಚಂಡುಗಳ ಕೊಡುವೆನು ಬಂದರೆ |  
ಬಗೆ ಬಗೆ ಆಟವ ಕಲಿಸಿ ಒಲಿಸುವೆನು

|| ೧ ||

ರಸ ರಸಾಯನಗಳುಣಿಸುವೆ ಬಂದರೆ |  
ಮುಸುಕಿನೋಳಗೆ ಬಜ್ಜಿಟ್ಟುಕೊಂಬುವೆನು

|| ೨ ||

ಶ್ರೀದವಿಶ್ವಲನೆ ಬಂದರೆ ನಿನಗೆ |  
ಸಾದರದಲಿ ಸವಿಮಾತನ್ನೇಳುವೆನು

|| ೩ ||

-----

ರಾಗ -- ದೇಹಾಗ್

ತಾಳ -- ಆದಿ

ಎಲ್ಲಾಡಿ ಬಂದ್ಯೋ ಮುದ್ದುರಂಗಯ್ಯಾ ನೀ

|| ಪ ||

ಎಲ್ಲಾಡಿ ಬಂದೋ ಎನ್ನ ಕಣ್ಣಮುಂದಾಡದೆ

|| ಅ.ಪ. ||

ಆಲಯದೊಳಗೆ ನೀನಾಡದೆ ಬೆಣ್ಣೆ  
ಪಾಲುಸಕ್ಕರೆಯ ನೀ ಮೆಲ್ಲದೆ ಚೆಕ್ಕೆ  
ಬಾಲೆಯರೊಳು ನೀನಾಡದೆ  
ಬಾಲಯ್ಯ ನೀ ಎನ್ನ ಕಣ್ಣಮುಂದಾಡದೆ

|| ೧ ||

ಬಟ್ಟಮುತ್ತಿನ ದೊಗಸೆ ಕಂಗಳು ಘಣೆಯೋ-  
ಳಿಟ್ಟ ಕಸ್ತುರಿ ತಿಲಕ ಗಂಥವು ಅಮ್ಮ  
ದಿಟ್ಟತನದ ಲೋಲಾಟವು  
ಕೃಷ್ಣಯ್ಯ ನೀ ಎನ್ನ ಕಣ್ಣಮುಂದಾಡದೆ

|| ೨ ||

ಅವ್ಯಾದಿಕ್ಕಲಿ ಅರಸಿ ಕಾಣದೆ ಭಾಳ  
ದೃಷ್ಟಿಗೆಟ್ಟನೂ ನಿನ್ನ ನೋಡದೆ ಇ-  
ನ್ನೆಮ್ಮ ಹೇಳಲಿ ಕೇಳಬಾರದೆ ಶ್ರೀದ  
ವಿಶಲ ನೀ ಎನ್ನ ಕಣ್ಣಮುಂದಾಡದೆ

|| ೩ ||

ರಾಗ -- ನವರೋಜು

ತಾಳ -- ರೂಪಕ

ಆಡ ಹೋಗುವ ಬಾರೋ ರಂಗ

|| ಪ ||

ಆಡಹೋಗುವ ಬಾರೋ ರಂಗ  
ಹೂಡಿ ಕಾಳಿಂದಿ ತೀರದಲ್ಲಿ  
ನಾಡಗೊಲ್ಲರ ಹೆಂಗಳಿಗೆಲ್ಲ  
ದೇಡಿದಿಷ್ಟಾರ್ಥಗಳ ಕೊಡುವ

|| ಅ.ಪ. ||

ಆಣಿಕಲ್ಲು ಗೋಲಿ ಗಜುಗ  
ಚೆಣ್ಣಿಕೋಲು ಚಂಡು ಬುಗುರಿ  
ಕಣ್ಣಮುಚ್ಚಾಲೆ ತುಂಟ ಹಲವೆ  
ಬಣ್ಣ ಬಣ್ಣದಾಟಗಳನು

|| ೨ ||

ಸೋಲುಗೆಲುವಿಗೆಲ್ಲ ನೀನೆ  
ಪಾಲುಗಾರನಾಗಿ ನಮ್ಮ

ಮೇಲೆ ಮಮತೆ ಇಟ್ಟು ಸಾನು-  
ಕೊಲನಾಗಿ ಕೈಯ್ಯ ಪಿಡಿಯೋ

|| ೨ ||

ಮೇಟ್ಟು ಮೇಟ್ಟು ಕೋಲು ಕೈಲಿ  
ಕಟ್ಟು ಬುತ್ತಿ ಕೊಳಲು ಕಂಬಳಿ  
ಧಿಟ್ಟು ಗೋವಳರಾಯ ಶ್ರೀದ-  
ವಿಶಲಯ್ಯ ಯಾಕೆ ತಡವೋ

|| ೨ ||

-----

ರಾಗ -- ಯಮನಾಕಲಾಷಿ

ತಾಳ -- ಭಾಪು

ಮುಟ್ಟಿಗಿಟ್ಟು ನೀನಮೃವಲೋ ಎಲೋ ಮುರಾರಿ  
ನೀನಮೃಭೀಘ್ರಮೃವಲೋ ಎಲೋ

|| ಪ ||

ಮದಿಯನುಟ್ಟು ಮೈತೋಳಿದು ಬಂದಿಹೆಂಜೊ  
ಕೊಡಬ್ಬಾಡೆಂಜಲುಗಳ ನೀ ಬಹುಸುಳ್ಳ

|| ಗ ||

ನಿಜಪತಿವತೆಯರು ನಾವಲ್ಲವೇನೋ  
ವ್ಯಜವನಿತಾಜನಜಾರ <sup>2</sup>ನೀ ಬಲು ಚೋರ

|| ಅ ||

ಸೋದರತ್ತೆಮಗ <sup>3</sup>ನೀನಮಗಲ್ಲ  
ಶ್ರೀದವಿರಲ ಬಿಡು ಹಾದಿ ಸುಮೃಂ ಹೋದೀ

|| ೨ ||

-----

ರಾಗ -- ದೇಹಾಗ್

ತಾಳ -- ಆದಿ

ತಾರೋ ನಮ್ಮಭಂಡಿಯ ಗೋಪಾಲಕೃಷ್ಣ  
ತಾರೋ ನಮ್ಮಭಂಡಿಯ

|| ಪ ||

ಅತ್ತರೇನು ಕಂಗಳಿಂದ ಮುತ್ತಸುರಿಯೋದಿಲ್ಲೋ ರಂಗ  
ಮತ್ತೆ ನಮ್ಮಮ್ಯಾಲೆ ಭಂಡಿ ಹೋತ್ತರೆ ನೀ ಬಿಟ್ಟಿಯೇನೋ

|| ಗ ||

<sup>2</sup>ಗೋರಸ ಚೋರ.

<sup>3</sup>ನೀ ನಮಗೇನೋ?

ವಾರಿಜಾಕ್ಕುನಿನ್ನ ಬಡಿವಾರವೇನೋ ದೆನ್ನಮೇಲೆ  
ಹಾರಿ ಹತ್ತಿಕೊಂಡು ಭಾರಹೇರದೆ ನಾವು ಬಿಟ್ಟಿವೇನೋ

|| ೨ ||

ಕೊಟ್ಟಿಹೊಗೆಂದಯಾಕೆ ಸಿಟ್ಟಿಮಾಡುವಿಯೋ ಶೀದ-  
ವಿಶಲ ಕೊಡ್ಡಾಡಿದಮ್ಮಾಲೆ ಬಿಟ್ಟರೆ ನಾವು ಬಿಡುವೋರಲ್ಲ

|| ೩ ||

-----

ರಾಗ -- ಶೀರಂಜಿನಿ

ತಾಳ -- ಆದಿ

ಕೊಳಲೂದೋ ಇನ್ನೊಮ್ಮೆ ರಂಗಯ್ಯಾ |  
ಕೊಳಲೂದೋ ಇನ್ನೊಮ್ಮೆ ಕೃಷ್ಣಯ್ಯಾ

|| ಪ ||

ಕೊಳಲೂದೋ ದ್ವಾರಕಾಪುರ ನಿಲಯಾ

|| ಅ.ಪ. ||

ಎದ ಹೆಗಲಲ್ಲೆಡಗಲ್ಲವ ನೀಡೇ |  
ಕುಡಿ ಹುಬ್ಬಿಗಳಲ್ಲಾಡಿಸುತ್ತ

|| ಉ ||

ಮೃದುತರ ತುದಿ ಬೆರಳಿಂದೊತ್ತುತ|  
ಮಧುರಾಧರದಲ್ಲಿಟ್ಟ ರಂಗಯ್ಯಾ

|| ೨ ||

ನಾದ ಮೂರುತಿ ಗೋಪಿಜನ ಲೋಲಾ |  
ಶೀದವಿಶ್ವಲ ಗೋಪಾಲ ಬಾಲ

|| ೩ ||

ವಾಮ ಭಾಸು ಕೃತ ವಾಮಕಪ್ರೋಲೋ  
ವಲ್ಲಿತಭ್ಯದರಾಪಿತವೇಣಿ:  
ಕೋಮಲಾಂಗುಲಿಭಿರಾಶ್ರಿತಮಾಗ್ರಂ  
ಗೋವ ಈರಯಿತಿ ಯತ್ತ ಮುಸುಂದಃ

-----

ರಾಗ -- ಕಲ್ಯಾಣಿ

ತಾಳ -- ಆದಿ

ಮುಂಡಿರೆಲವೋ ಮುರಾರಿ | ಕಣ್ಣಾ

|| ಪ ||

ಮಂಗಳಕರ ಮಕರಂದ ಸೂಸುತಲಿರೆ |  
ಕಂಗೋಳಿಸುವರೋ ಕಯರ್ವಾರಿ ಕೃಷ್ಣ

|| ೨ ||

ಮುತ್ತಿನಹಾರಾ ಪದಕ ಮುದ್ದಿಕೆಯೂ |  
ಒತ್ತುತೆ ಲಿವೋ ಬೆರಳೂರಿ

|| ೨ ||

ಸುಲಭರ ರಸ ಕೇಳು ಶ್ರೀದವಿಶ್ವಲನೆ |  
ಸುಳುವು ಕಂಡೆನು ಬಿಡು ಶೋರಿ

|| ೨ ||

-----

ರಾಗ -- ಖರಹರಷಿಯ

ತಾಳ -- ಭಾಪ್

ಹಾಗಾದರು ನಾ ಬಿಡೆ ಕರದೊಯ್ಯೋ ರಾಧಾ-  
ಶ್ರೀರಂಗನೆ ನೀನ್ನಾಗಾದರು

|| ಪ ||

ಹವಣಿಸಿ ನೋಡೆ ಬಂದೆನೆಂದೊ  
ತವ ವದನಾಂಬುಜಭೃಂಗನಾ

|| ೧ ||

ಮುಖ ಮುಖ ನಿನ್ನನೆ ನೋಡುವನಿದಕೋ  
ವೃಕಟಿತ ಕರುಣಾಸಾಗರಾ

|| ೨ ||

ತೊಟ್ಟಲೊಳಗೆ ತರಹರಿಸಲು ಶ್ರೀದ  
ವಿರಲ ದೇವೋತ್ತಂಗನೇ

|| ೨ ||

-----

ರಾಗ -- ಕಲ್ಲಾಣಿ.

ತಾಳ -- ಆದಿ

ಗಂಡ ಬಂದನೆಲೋ ರಂಗಾ ಎನ್ನ  
ಗಂಡ ಬಂದನೆಲೋ ರಂಗಾ

|| ಪ ||

ಕಂಡರೆ ಒಗತನ ಭಂಗಾ - ಎನ ಗಂಡ

|| ಅ.ಪ. ||

ಬಾಗಿಲ ತೆಗೆಯೆಂದಾಭಟದಲಿ  
ಕೂಗುವ ದ್ವನಿಕೇಳ್ಯೆ ಇದಕೋ  
ಹಾಗ್ಗೆಮಾಡಲಿ ಹಾದಿಯಮನೆ ಎನ-  
ಗಾಗದವರು ಬಂದೀಗ ನಗುವರೆನ್ನ

|| ೨ ||

ನಂದಗೋಕುಲದಿ ನಾನೇ ಗರತಿಯು  
ಎಂದು ಮೇರೆಯುತ್ತಿರಲೇಗ  
ಬಂಧುಬಳಗದೊಳು ಭಂಡಾಳಾಗಿ ಎಂ-  
ದೆಂದಿಗು ತಲೆ ಎತ್ತಿ ತಿರುಗದಂತೆ ಎನ್ನ

|| ೨

ದಕ್ಷಲಿಲ್ಲ ಮನದೊಳಗೆ ಮಾಡಿ ಕೊಂ-  
ದಕ್ಷರ ತೀರಲಿಲ್ಲವು ಮನ್ನಾ  
ಫ್ರಾಕ್ಕನೆ ಗೋವಳ ಬರಬಹುದೇ ಒಳ-  
ಸಿಕ್ಕಿದೆವಲ್ಲವೋ ಶ್ರೀದವಿರಲ ಎನ್ನ

|| ೩

ರಾಗ -- ನವರೋಚು

ತಾಳ -- ಆ

ಅಯ್ಯಾ ಸಾಕಿದೇನು ಚಂದಾ ಮೈ  
ಸೋಕದಿರೆಲೊ ಮುಕುಂದ

|| ಪ

ಗಂಡನುಳ್ಳ ನಿಜಗರತೀ ಒಡ-  
ಗೊಂಡು ಬದಿಗೆ ಕೈ ತರುತೀ ಬಲು  
ಪುಂಡಾಟಗಳ ನೀ ನೆಸಗುತೀ

|| ೮

ಹೆಚ್ಚು ನುಡಿಯದಿರು ನಂಟೂ ಕಂಡು  
ಹುಣ್ಣುಮಾಡುವದುಂಟೂ ನಡೆ  
ಬಿಳ್ಳದಿರೆಲೊ ಮೊಲೆಗಂಟೂ

|| ೯

ಶ್ರೀದವಿರಲ ಯದುರಾಯಾ ನಿನ್ನ  
ಪಾದಕೆರಗುವೆನಯ್ಯಾ ನಡು-  
ಬೀದಿಯೋಳಗೆ ಬಿಡು ಕ್ಷಯ್ಯಾ

|| ೧೦

ರಾಗ -- ನವರೋಚು

ತಾಳ -- ಆದಿ, ಭಾಜ

ಬಿಡೊ ಬಿಡೊ ಬಡಿವಾರಾ ಬೀರದಿರು  
ನಡಿ ನಡಿ ಹೋಗ್ಗೆ ಸಾಹು

|| ಪ |

ಪುಂಡಾಟಿಕೆ ಯಾರಿಗೆ ಬೇಕೋ

ತಕ್ಕು ಬುದ್ಧಿಹೇಳುವರಿಲ್ಲವೆ ನಿ-  
ನ್ನಕ್ಕು ತಂಗಿಯರನೆ ಸೋಚೋ

ಶ್ರೀದವಿಶಲ ಸುಮೃದ್ಧಿ ಹೋಗದೆ ನಡು  
ಬೀದಿಯೊಳಗೆ ಮಾಡೋರೆ ಹೋಕು

-----

## ಲಾವಣೀಪದ

ರಾಗ -- ನವರೋಜು

ತಾಳ -

ದಾಮ್ಯಾ ದೂರನಿಲ್ಲು ದಾರಿಕಟ್ಟಿ ಬರದಿರು |  
ಯಾರಿಗಾಗಿ ಮಾರಬಂದೆ ಹಾಲ್ ಮೊಸರಾ ಹೇಳಾ ನಿನ್ನ ಹೆಸರಾ |  
ದೂರ್ ದೂರಲ್ಲ ಕೋಲ್ ಶಾರ ಕೃಷ್ಣ ಕೇಳು ಬಾಲೆ  
ದಾರಿಯೋಳ್ ಸುಂಕ ತೋದಗಳುಂಟೂ ಇದು ಏನ್ ಗಂಟು

ಗಂಡನ್ನಳ್ ಬಾಲೆಯರ ದುಂಡಕುಚ ಮುಟ್ಟಿಕ್ಕೆ  
ಪುಂಡತನ ಬುದ್ಧಿಯಿದು ಧರವೇನೋ ಜೀವ ಯರವೇನೋ |  
ಪುಂಡತನ ಬುದ್ಧಿಯಿದು ಧರವೇನೆಂದರೆ  
ಹೆಂಡತೆಂತ ಮುಟ್ಟಿದಾಗ ಕುಚಯುಗವಾ ಕಾಣದೆ ನಗುವ

ಯಾಕೆ ಮಾತಾಡುತ್ತಿದ್ದಿ ಕಾಕುಮಾತಾಡುತ್ತಿದ್ದಿ  
ಸಾಕು ನಿನ್ನ ಮಾತೀಗ ಸಲುಗೇನೋ ನಿನ್ನ ನಗೆ ಏನೋ |  
ಸಾಕು ನಿನ್ನ ಮಾತೀಗ ಸಲುಗೇನೆಂದರೆ  
ಬೇಕು ಬೇಡಿದ್ದನಾ ಕೊಡುತೇನೆ ನಿನ್ನದುತೇನೇ

ಕೊಂಡು ಕೊಂಡು ನಡೆಸಲಿಕ್ಕೆ ತೆಟ್ಟಿಗಾರ ನಾನಲ್ಲ  
ನೀ ನಿಟ್ಟುಕೊಂಡ ಸೂಳಿ ನಾನಲ್ಲ ಹೋಗೋ ನೀ ನಲ್ಲ ಸಾಗೋ |  
ಇಟ್ಟುಕೊಂಡ ಸೂಳಿ ನಾನಲ್ಲ ಹೋಗೆಂದರೆ  
ಕಟ್ಟಿಕೊಂಡುಹೋದೇನು ಒಳತನಕಾ ಬೇಳ ಬೇಳತನಕಾ

ಒಳತನಕ್ಕಾಡಕೆ ದೇಳತನಕ್ಕಾಡಕೆ  
ತಿಳಿಯಲ್ಲಾ ಮಾತಿನ ದೆಡಗಾ ಅಹುದೆಲೊ ಹುಡುಗ |  
ತಿಳಿಯದಿದ್ದರೆ ನಾ ತಿಳಿಯ ಹೇಳಿಕೊಡುವೆನೆಂದು  
ಸೇಳದಪ್ಪಿಕೊಂಡ ಶ್ರೀದವಿಶಲ ಬಹು ಬಹು ಧಿಟಲಾ

|| ೫ ||

-----

ರಾಗ -- ಪೂರ್ವ ಕಲ್ಯಾಣ  
ತಾಳ -- ಆದಿ

ಗೋಪಿ ನಿನ್ನ ಮಗ ಬಲು ಜಾರ ಹೋರಾ  
|| ಪ ||

ಮುದದಿ ಮುಕುಂದಾ | ಸದನಕೆ ಬಂದಾ |  
ದಧಿಯ ಮಿಂಸಲ ಬೆಣ್ಣೆ ತಿಂದ ತಿಂದ  
|| ಗ ||

ಹರೆಯದ ಪೋರೀ ಜರದ ಕಂಗೋರೀ |  
ಭರದಿಂದ ಶಳಿದನು ಶೀರಿ ಶಾರಿ  
|| ಉ ||

ಭಾಳದಿನಾಯಿತು ಪೇಳುವ ದ್ವಾಂಗೆ ಗೋ-|  
ಪಾಲನ ಮನ ಸೊಮ್ಮೆಹಾಗೆ ಹೀಗೆ  
|| ೨ ||

ಮಾರಜನಕ ತಾನು ಮನೆಯೊಳು ಪೂರ್ವಾ|  
ಹಿಡಿಯಲು ಹೋದರೆ ಕೈಗೆ ಸಿಕ್ಕನಕ್ಕ  
|| ೩ ||

ಶ್ರೀದ ವಿಶ್ವಲ ಪೌಷಿವ ನೆಲ್ಲ |  
ಭೂಸುರ ನಾಟವೆಲ್ಲ ಬಲ್ಲ ಬಲ್ಲ  
|| ೫ ||

-----

ರಾಗ -- ಕಾಪಿ  
ತಾಳ -- ಮಟ್ಟೆ

ತಿಲಕದ ಬಲುಮೆ ಮೇಲು ರಾಧೇ ನಿನ್ನ  
ತಿಲಕದ ಬಲುಮೆ  
|| ಪ ||

ತಿಲಕದ ಬಲುಮೆ ಹರಿ ಬಂದ ಬಲುಮೆ |  
ಫ್ಲಿಲು ಫ್ಲಿಲುಹು ಗೆಣ್ಣೆ ಕಾಲು ರಾಧೇ ನಿನ್ನ  
|| ಅ.ಪ. ||

ಕುಂಹಮ ಕರದು ಹಚ್ಚಿ ವಂಕಿ ಬಾಜು ಬಂದಿ ಇಟ್ಟು |  
ವಂಕಜಾಕ್ಕು ನೆತ್ತಿಕೊಂಡೊ ತೋಕು ರಾಧೇ ನಿನ್ನ

|| ೮ ||

ಉಟ್ಟಿದು ಹೈತಕೆ ಶೀರೆ ತೊಟ್ಟಿದು ಬುಟ್ಟಿದ ಕುಪ್ಪಸ |  
ಮುಟ್ಟಿದರೆ ಮಾಸುವದು ಶಾಲ ರಾಧೇ ನಿನ್ನ

|| ೯ ||

ಮಂಗಳ ಸೂತ್ರಪು ದೇಳದಿಂಗಳು ಪೋಕಿವಂತೆ |  
ತೆಂಗು ಬ್ಯಾಕೆ ಮಣಿ ಯೆಣ್ಣೆ ನೂಲು ರಾಧೇ ನಿನ್ನ

|| ೧೦ ||

ಪಿಲ್ಲು ಕಾಲುಂಗುರ ಕಿರುಬಲ್ಲು ಆಣಿಮೇಂಟು |  
ಧ್ಯೇಯಾದಲಿ ಮೆರೆವ ಗಿಳಿಗೇಲು ರಾಧೇ ನಿನ್ನ

|| ೧೧ ||

ಚೌರಿ ರಾಗಟಿ ಗೊಂಡ್ಡು ಹೆರಳು ಭಂಗಾರಪೂ |  
ಚಂದಿರ ಪ್ರಫಲ್ಲ ಮುತ್ತಿನ ಚೊಟ್ಟು ರಾಧೇ ನಿನ್ನ

|| ೧೨ ||

ದಿಟ್ಟ ಹಗಲೊಳು ಶ್ರೀದವಿರಲನ್ನ ಯೇರಿಕೊಂಡು |  
ಬಟ್ಟಿ ಬಯಲೊಳಗೆ ಕೇಳಿ ರಾಧೇ ನಿನ್ನ

|| ೧೩ ||

ರಾಗ -- ಧನಾಸ್ತಿ (ಧನಾಸರಿ)

ತಾಳ -- ರುಂಪೆ

ರಥ ಹೋಗದಮನ್ನೆ ಗೋಕುಲಕೆ ಮನ್ನೊ-  
ರಥ ಹೋಗಿರುವುದೇನೆಂಬೆ

|| ೧೪ ||

ಅತಿ ಕೊತುಕವದಾಯ್ತು ಖಳರಾಯನೊಲಿದು ಯದು-  
ಪತಿಯ ಕರೆತರುವುದೆಂದೆನಗೆ ವೇಳಿರಲಿಕ್ಕೆ

|| ಅ.ಪ. ||

ಪತಿತಗೇ ನಾಮ ದುರ್ಬಿವಲಾ ಎನಗೆ ಶ್ರೀ-  
ಪತಿಸೇವೆ ತಾನಾಗಿ ದೊರೆದೂ  
ಶತಸಹಸ್ರಾನಂತಾನಂತ ಜನುಮಗಳ ಸು-  
ಕೃತಕೆ ಘಲವಾಯಿತೆಂದರಿದೂ  
ಗತ ಕಿಲ್ಲಿವನಾದೆನೆಂಬುದಕೆದೇ ಸಾಕ್ಷಿ

ವಥದೊಳಗೆ ತಾವೆ ಮುಂದರಿದೂ  
ಮಿತಿಯಿಲ್ಲದಲೆ ಮಹಾ ಶಕುನಂಗಳಾಗುತ್ತಿವೆ  
ಪುತಿಯಿಲ್ಲವೀ ಶುಭೋದಯಕೆ ಸೂರ್ಯೋದಯಕೆ

|| ೧೫ ||

ಶ್ರೀಪದ್ಭಜಾದಿಗಳು ಸೇವಿಸುವ ಚರಣ ಯಮು-  
ನಾಪುಳಿನದಲಿ ಮೆರೆವ ಚರಣ  
ಗೋಪಿಯರ ವೀನಕುಚಕುಂಕುಮಾಂಕಿತ ಚರಣ  
ತಾಪತ್ಯಯಾವಳಿವ ಚರಣ  
ಗೋಪುರದ ಶಿಲತ್ವಣಾಂ ಕುರುಹ ತೋರುವ ಚರಣ  
ಅಪದ್ಬಾಂಧವನ ಚರಣ  
ನಾವೇಳಲೇನು ಭಕುತವತ್ಯಲನು ಕರು-  
ಣಾಪೂರ್ಣ ಎನಗಭಯ ಕೊಡುವ ಕರಪಿಡಿವ

ನೋಡುವೆನು ನೀರದಶಾಮಸುಂದರನ ಕೊಂ-  
ಡಾಡುವೆನು ಕವಿಗೇಯನೆಂದು  
ಮಾಡುವೆನು ಸಾಷ್ವಾಂಗ ದಂಡಪ್ರಣಾಮ ಕೊಂ-  
ಡಾಡುವೆನು ಕೃಮುಗಿದು ನಿಂದು  
ಜೀಡುವೆನು ಭುವನ್ಯೈಕದಾತನೆಂದಲ್ಲಿ ಕೊಂ-  
ಡಾಡುವೆನು ದಾಸ್ಯ ದೇಕೆಂದು  
ಈಡಿಲ್ಲ ಇಂದಿನಾ ಮನಕೆನ್ನ ಬಯಕೆ ಕೃ-  
ಗೊಡುವದು ನಿಷ್ಪಂದೇಹ ದೃವಸಹಾಯ

ಇರುವನೋ ಏಕಾಂತದೊಳಗಿರುವ ಕೇಳಿದಿರು  
ಬರುವನೋ ಬಂದವನ ಕಂಡು  
ಕರೆವನೋ ಕಿರಿಯಯ್ಯ ಬಾರೆಂದು ಬಿಗಿದಷ್ಟಿ  
ದರೆವನೋ ದೆರಸಿಯದನುಂಡು  
ಒರೆವನೋ ಒಡಲ ಧರ್ಮವನೆಲ್ಲವರಗಿಸಿ  
ಜರಿಯನೋ ಜಗದೀಶ ಹಗೆಯವನೆನುತ ಬಗೆಯ

ಗೋಧೂಳಿಲಗ್ಗಕ್ಕೆ ಗೋಕುಲಕೆ ಬಂದು ದೇರ-  
ಗಾಗಿ ಹೆಚ್ಚಿಗಳ ನೋಡೀ  
ಭೂದೇವಿಗಾಭರಣವೆನುತ ತೇರಿಳಿದು ಶ್ರೀ-  
ಪಾದರಜದೊಳಗೆ ಹೊರಳಾಡೀ  
ಗೋದೋಹನದೊಳಿದ್ದ ರಾಮಕೃಷ್ಣರ ಕಂಡು  
ನಾಥನಧನನೆಂದಾಡೀ

ಶ್ರೀದವಿಶಲಾಂಕಾರ ಕೃತಿಗಳು

ರಾಗ -- ಶಂಕರಾಭರಣ

ತಾಳ -- ಆ

ಕೇಳಿದ್ದಾ ಈ ಕೌತುಕ ಕೇಳಿದ್ದಾ

|| ಪ

ಕೇಳಿದ್ದ ಕೌತುಕವನ್ನ ಈಗ  
ಪೇಳುವೆ ನಾ ನಿಮಗಿನ್ನ ಆಹಾ  
ಹೇಳದೆ ಮಧುರೆಗೆ ಜಾಳಕಾರ ಕೃಷ್ಣ  
ಕೋಳಿಕೊಗದ ಮುನ್ನ ನಾಳಿ ಪ್ರೇಗುವನಂತೆ

|| ಅ.ಪ

ಕರೆಯ ಬಂದಿಹನೊಬ್ಬಿ ಚೋರ ತನ್ನ  
ಕಿರಿಯಯನಂತೆ ಅಕ್ಕೂರ ಉಂರ  
ಹೊರಹೊಳಿಯಲಿ ಬಿಟ್ಟತೇರ ಆಹಾ  
ಹಿರಿಯನೆಂದು ಕಾಲಿಗೆರಗೊ ರಾಮಕೃಷ್ಣರ  
ಭರದಿ ಅಪ್ಪಿಕೊಂಡು ಮರಳು ಮಾಡಿದ ಸುದ್ದಿ

|| ಏ

ಸೋದರ ಮಾವನ ಮನೆಯೋಳಾ ದೇಳ-  
ಗಾದ ನಾಳಿನ ದಿನಯೋಳಾ ಕೃಷ್ಣ  
ಪ್ರೇರದರೆ ನೆರೆದ ಜನಯೋಳಾ ಆಹಾ  
ಕಾದುವಮಲ್ಲರ ಮೇಲಾದ ಬಿಲ್ಲಬ್ಬ  
ಸಾಧಿಸಿ ಸಮಯಕ್ಕೆ ಹೋದೆವೆಂಬ ಅತಿ

|| ಉ

ಹಟ್ಟಿದ ಸ್ವಳವಂತೆ ಮಧುರೀ ಕಂಸ  
ನಟ್ಟುಳಿಗಾಗಿ ತಾ ದೆದರೀ ಇ-  
ಲ್ಲಿಟ್ಟಿಳಾತನ ತಂಗಿ ಚದುರೀ ತೋರಿ  
ಕೊಟ್ಟರೆ ತನ್ನನು ದೆದರೀ ಆಹಾ  
ಇಮ್ಮುಸ್ನೇಹವು ಶ್ರೀದವಿಶಲ ಮಾವನ  
ಧೆಟ್ಟಿಗಾಗಿ ಒಡಂಬಿಟ್ಟು ಹೋಗುವನಂತತೆ

|| ಉ

-----

ಮಾತು ಹೇಳುವೆ ನಾ ನಿನಗೊಂದಾ ಪರಂ-  
ಜೋತಿ ಕಾಣುವನ್ನುಕೇ ಬಂಧಾ  
ಭೂತವೇತಾಳಾದಿಗಳಿಂದ ನಿನಗೆ  
‘ಭೀತಿ ಹುಟ್ಟುವದಿಲ್ಲೋ ಮತಿಮಂದಾ

|| ೮ ||

ಭೀದ ಭೀದಗಳು ನಿನಗೆಲ್ಲಿ ನೀ ಅ-  
ನಾದಿ ನಿತ್ಯವೆಂಬುದು ಬಲ್ಲೀ ವೇದ<sup>4</sup>  
ಬಾಹ್ಯನಾಗದೆ ಇಲ್ಲಿ ಹರಿ-  
ಪಾದ ಇನ್ನಾಕೆ ಪೂಜಿಸಲೊಲ್ಲೀ

|| ೯ ||

ನೀನಲ್ಲಿ ನಿನದಲ್ಲವು ನೋಡಾದೇಹ  
ನಾನು ನನ್ನದು ಎಂದೊರೆ ಮೂರಾ |  
ಮಾನಹಾನಿ ಮಾಡಿಕೊಳ ದೇಡಾ ಬಿಡು  
ಸಾನು ಬಂಧಿಗಳ ಸ್ವೇಹವ ಗಾಥಾ

|| ೧೦ ||

ಅಹಿತಾದಿ ವಿಭೂತಿಯ ನೋಡು  
ಸೋಹಂ ಎಂಬರೆ ವಿಘಾತಿಯಾ  
ನೇಹವ ಪಡೆವರೆ ಗೀತೆಯಾ ಕೇಳಿ  
ಮೋಹವ ಕಳಕೊ ವಿಜಾತಿಯಾ

|| ೧೧ ||

ಮದ್ವವಲ್ಲಭ ಮಾಡಿದ ಗ್ರಂಥದೊಳ-  
ಗದ್ವಿತತ್ಯಯ ತಿಳಿದಂಥ |  
ವಿದ್ವಾಂಸರು ಚರಿಸುವ ಪಂಥವನ್ನು  
ಸದ್ವೃತಿಯಲ್ಲಿ ಸಾಧಿಸು ಭಾಂತ

|| ೧೨ ||

ಜಾಗರ ಸ್ವಪ್ನ ಸುಪ್ತಿಗಳೊಳು ವರ  
ಧೋಗಿಶಯನ ರೂಪಗಳೇಳು |  
ಭಾಗವತ ಬಲ್ಲವರ ಕೇಳು ಬೃಹ  
ದ್ವಾಗವ ಹರಿಗಂಫಿಸಿ ಬಾಳು

|| ೧೩ ||

ಪಂಚಾತ್ಮಕ ಸಿಲುಕುವ ಸಟಿ ಪಂಚ-  
ಪಂಚಕಿಗಳ ಕರ್ಮವ ಮಿಂಚಿ |

<sup>4</sup> ವೇದ ಬಾಹ್ಯನಾಗದೆ ಇಲ್ಲಿಹರಿ - ಎಂಬುವುದು ಮೂರನೆ ಸಾಲು

ಪಂಚಕೆ ತಿಳಿದು ಕೊಂಡರೆ ಬಾಟಿ | ನಿವೃ-  
ಪಂಚ ನಾಗಿ ನೀ ಕಡೆದಾಟಿ

|| 2 ||

ಜ್ಞಾನೇಚ್ಯಾತ್ಯಯಾ ಶಕ್ತಿಗಳೆಂಬಾ ಈ ಮ-  
ಹಾನುಭಾವದಿ ತನ್ನಯ ಬಿಂಬಾ |  
ತಾನೆ ಸರ್ವತ್ತದಲಿ ಕಾಂಬ ಇದ-  
ಕ್ಷೇನು ಸಂದೇಹವಿಲ್ಲವೋ ಶುಂಭಾ

|| ೪ ||

ತಾಪತ್ಯಯಗಳು ನಿನಗಿಲ್ಲಾ ಪೂರ್ಣಾ  
ಪಾಪಕ್ಕೆ ಲೇಪ ನಾಗೊರ್ಮೋಲ್ಲಾ |  
ಪ್ರಾಪಕ ಸ್ಥಾಪಕ ಹರಿ ಎಲ್ಲಾ ಜಗ  
ದ್ವಾಪಕ ನೆಂದರಿತರೆ ಇಲ್ಲಾ

|| ೫ ||

ಡಿಂಬದೊಳಗೆ ಚೀತನ ವಿಟ್ಟು ಜಗ-  
ದಂಬರಮಣ ಮಾಡಿದ ಕಟ್ಟು  
ಉಂಬುಡುವ ಕ್ರಿಯಗಳವು ನಿನ್ನ  
ಬಿಂಬನಾಧಿನ ವೆಂದರೆ ಇಮ್ಮು

|| ೧೦ ||

ಲಕ್ಷ್ಮಿ ಅವನ ಪಟ್ಟದ ರಾಣಿ ದೇ-  
ವಕ್ರಕು ಪರಿಚಾರಕ ಶ್ರೀಣಿ |  
ವಕ್ಕಲು ನಾವೆಲ್ಲರು ಪ್ರಾಣಿದಶ-  
ದಿಕ್ಕುನಾಳುವ ನಮ್ಮ ಧೋರಿಯಾಣಿ

|| ೧೧ ||

ಮೃತ್ಯುಲೋಕದ ಸಂಪದ ಪೋಕ್ಕು ಜಗ-  
ನಿಧಾಮತವೆಂದಿಗು ಜೊಕ್ಕು |  
ಶ್ರುತ್ಯನ್ಯಧರ ಹೇಳ್ಣದೆ ಸುಳ್ಳ ನೀ  
ಭೃತ್ಯ ಕರ್ತನಾಗದಿರೆಲೋ

|| ೧೨ ||

ಮಾಧವನಲಿ ತನುಮನ ಮೆಚ್ಚು ಕಾಮ  
ಕ್ಷೋಧರೂಪದ ಕಲಿಮಲ ಕೊಚ್ಚು |  
ಮೋದತೀಧರ ವಚನವ ನೆಚ್ಚು ಮಾಯಾ-  
ವಾದಿ ಮತಕ್ಕಿಂತಿಯ ಹಚ್ಚು

|| ೧೩ ||

ಸವಿಳಳ್ಳರೀಕೇಳಿನ್ನಯ ಸೊಲ್ಲಾ ನಮ್ಮ  
ಪವನನಯ್ಯನ ಪೈರಣೆ ಎಲ್ಲಾ |  
ಎವೆಯಿಕ್ಕಲರಿಯಾದೇ ಜಗವೆಲ್ಲಾ ಎಂದು  
ಶಿವ ತನ್ನ ಸತಿಗೆ ಹೇಳಿದನಲ್ಲಾ

|| ೮೪ ||

ಧ್ವನಿ ಬಲ್ಲಾದಿ ರಾಯರ ಸೋಡು ನಿ-  
ನ್ನವ ಗುಣಗಳಿಲ್ಲ ಈಡ್ಯಾಡು |  
ಅವಶ್ಯವಾಗಿ ಕರ್ಮವ ಮಾಡು ಮಾ-  
ಧವನವನೆಂದು ನಲಿದಾಡು

|| ೮೫ ||

ನಿಂದಾಸ್ತುತಿಗಳ ತಾಳಿಕ್ಕೇ ಬಲು  
ಸಂದೇಹ ಬಂದಲ್ಲಿ ಕೇಳಿಕೋ |  
ಬಂದಪ್ಪರಿಂದಲ್ಲಿ ಬಾಳಿಕೋ ಗೋ-  
ವಿಂದ ನಿನ್ನವನೆಂದು ಹೇಳಿಕೋ

|| ೮೬ ||

ಹಿಂಡು ದೈವಗಳಿಗ್ಗಿರಿಯ ನೀತಾ ತನ್ನ  
ತೋಂಡ ನೆಂದವರಿಗೆ ತಾ ಸೋತಾ |  
ದಂಡಿಸಿ ದಯಮಾಡುವ ದಾತಾ ಭೂ-  
ಮಂಡಲಮೋಳಗೆಲ್ಲ ಪ್ರಶ್ನಾತಾ.

|| ೮೭ ||

ನಾಡ ಶೋಡಿ ದೈವಗಳಂತೆ ತನ್ನ  
ದೇಡಲು ತಾ ಬೇಡಿಕೊಳಿನಂತೆ |  
ನೀಡುವ ನಿಖಿಳಾಧ್ಯ ವದರಂತೆ ನಿಜ  
ಸೋಡಿಕೊ ನಿನಗ್ಯಾತರ ಚಿಂತೆ

|| ೮೮ ||

ಏನು ಕೊಟ್ಟರೆ ಕ್ಕೆ ಬಾಚುವ ತನ್ನ-  
ಧೀನನೆಂದರೆ ನಸು ನಾಚುವಾ |  
ದಾನವ ರೊಡಲೂರಿ ಗೀಚುವಾ ತನ್ನಿಂ-  
ತಾನೇವೆ ಮನದೊಳು ಸೂಚುವಾ

|| ೮೯ ||

ಕರ ಕರದಲ್ಲಿಗೆ ಬರುವನು ನಿಜ  
ಶರಣಾರ ಕಾದುಕೊಂಡಿರುವಾನು |  
ಮರಿತು ಬಿಟ್ಟಪರ ತಾ ಮರಿವಾನು ತನ್ನ  
ಸರಿ ಎಂದವರ ಹಲ್ಲು ಮುರಿವಾನು

|| ೯೦ ||

ಆರು ಮುನಿದು ಮಾಡುವದೇನು ಪೇಯೆ  
ಪೇರಕರೊಳಗಿದ್ದು ಹರಿತಾನು |  
ಓರಂತೆ ಕಾರ್ಯವ ನಡೆಸೋನು ಮುಖ್ಯ-  
ಕಾರಣವೆಂದರಿಯದೆ ನೀನು

|| ೨೦ ||

ಹಲವು ಹಂಬಿಲಿಸಲ್ಪೂತಕೆ ಹುಟ್ಟ ವಿದ್ಯಾ  
ಕುಲ ಶೀಲ ಧನದಿಂದ ಹರಿ ಮೆಚ್ಚೆ |  
ಕಲಿಯುಗದೊಳಗೆ ಆಯರ ವೆಚ್ಚೆ ತಿಳಿ  
ಸುಲುಭೋವಾಯಾದಿಗಳ ನಿಚ್ಚು

|| ೨೧ ||

ದುರ್ಜನರೊಳು ದೈನ್ಯ ಬಡದಿರು ಸಾಧು  
ಸಜ್ಜನರೊಳು ವೈರ ತೊಡದಿರು |  
ಅಜುರನಸವಿನಂಭ್ರಿ ಬಿಡದಿರು ನಿ-  
ಲಂಜ್ಞನಾಗಿ ಬಾಯ್ಯಿಡದಿರೂ

|| ೨೨ ||

ಭಯರೂಪದಿ ಒಳ ಹೊರಗಿದ್ದು ನಿ-  
ಭಯ ನಾಮಕ ಧೈಯವಕದ್ದು |  
ಭಯದೋರುವನೆಂಬದೆ ಮದ್ದು ಮಹಾ-  
ಭಯಕೃಧ್ಯಯ ಹರಿಯನೆಪೋಂದು

|| ೨೩ ||

ವರಸತಿಯರ ಸಂಗವ ಬಿಡು ಹರಿ  
ಸಪೋತ್ತಮನೆಂದು ಕೊಂಡಾಡು |  
ವರಮಾತ್ಮನ ಧಾನವ ಮಾಡು ಹರಿ  
ದಾಸರಂಗಕವಡಗೂಡು

|| ೨೪ ||

ಸೃಷ್ಟಿಗೊಡಿಯ ಶ್ರೀದವಿಶ್ವಲಾ ಅವಿ-  
ವಿಪ್ರಾಧಿವ್ಯಾಸಾಗಿದ್ದೆಲ್ಲಾ |  
ಇಪ್ರಾಧಿವ್ಯಾಪ ಕೊಡಬಲ್ಲ ಮನ-  
ಮುಟ್ಟಿದವರ ದೆಂಬಿಡನಲ್ಲಾ

|| ೨೫ ||

ಮೊದಲು ತೋರುತ್ತಿದೆ ಮಧುರ ವಿವಯ ಸುಖ |  
ತುದಿಗೆ ದುಃಖಾ ಅನೇಕಾ

|| ೮ ||

ದಾನ ಮಾನ ಬಹು ದಯಾ ಧರ್ಮತೋ |  
ಜ್ಞಾನವೆ ಮಖ್ಯರ ದೇಕೋ

|| ೭ ||

ತಾರಕ ಭವಭಯಹಾರ ಕೊನಿಗೇ |  
ಶ್ರೀದವಿಶ್ವಲನೆ ಕೇಳೋ

|| ೨ ||

-----

ರಾಗ - ಹಿಂದುಸ್ಥಾನಿದೇಶಿ

ತಾಳ - ಪಕ

ಎಲೆ ಮನವೆ ಯದುಲಲಾಮನಗಲದೆ |  
ಭಲಾ ಭಲಾ ಎನಿಸನುಗಾಲಾ

|| ಪ ||

ತನು ಮನ ಧನ ದಾರಾಪತ್ತರ ನೀ |  
ನೆನಿಸದಿರಭಿಮಾನಕೆ ಮೂಲಾ

|| ೮ ||

ಗುರು ಹಿರಿಯರ ಸತ್ಯರಿಸಿ ಬಾಗ್ ಪರಿ |  
ಹರಿಸಿಕೊ ಜನನ ಮರಣಜಾಲಾ

|| ೨ ||

ಶ್ರೀದವಿಶ್ವಲನ ಪಾದ ಸೃಷ್ಟಿಯ |  
(ದ್ವಂದ್ವವ) ಸಾಧಿಸು ಮುಕ್ತಾಮಣಿಮಾಲಾ

|| ೩ ||

-----

ರಾಗ - ದೇಹಾಗ್

ತಾಳ - ಆದಿ

ಅವನೇ ಧನ್ಯನಲಾ ಜಗದೊಳಗಿವನೇ ಮಾನ್ಯನಲಾ

|| ಪ ||

ಅವಪರಿಯಲಿಂದಾದರು ತನ್ಯಯ  
ಭಾವಶುದ್ಧಿಯಲಿ ಭಗವತ್ಪರನಾದವನೇ ಧನ್ಯ

|| ೮ ||

ಅತ್ಯೇತರ ಸಂಸೃತಯೋಳಿದ್ದು  
ಸ್ವಾತ್ಮಲಾಭ ಸಿದ್ಧಿಯ ಸಾಧಿಸಿಕೊಂಡವನೆ

|| ೨ ||

ಶ್ರೀದವಿಶಲನ ಸಾಕ್ಷಾತ್ಕಾರಿಸಿ  
ಸಾಧುಸೇವ್ಯ ಚಿತ್ಪುಳಮಯನಾದಂಥವನೆ

|| ೩ ||

ರಾಗ - ಹಿಂದೂಸ್ವನಿಕಾಮಿ

ತಾಳ - ಭಾಷ್ಯ

ಸುಖಪರವಯ್ಯಾ ಶ್ರೀಹರಿಲೀಲೆ

|| ೪ ||

ಆ ವೈಜಯಂತಿ ಕೌಸ್ತುಭ ವನಮಾಲಾ  
ಪಾವನವಕ್ಷವಿಶಾಲ |  
ಶ್ರೀವತ್ಸಾಂಕನ ದಾವನಕೊರಳೊಳು  
ಕೇವಲ ಗುಂಜಾಮಾಲಾ

|| ೮ ||

ಶ್ರೀಜಗಜ್ಞನಾದ್ವಿಗಳಿಗೆ ಮೂಲಾ  
ಜನಾರಿಗೆನಿಸುವಕಾಲಾ  
ಭಚಿಪರ ಭಾಗೋದಯಕಾನಂದ  
ವ್ಯಜದೋಳೀಗೋಪಿಯ ಕಂದಾ

|| ೨ ||

ಶ್ರೀದವಿಶಲ ಕೇಳು ಸುರತಸುಶೀಲಾ  
ರಾಧಾಮನೋನುಕೊಲಾ  
ಸಾಧಿಸಿ ವೃಂದಾವನದಲ್ಲಿ ಪೋಂಗೋಳ-  
ಲೂದುವ ಗಾನವಿಲೋಲ

|| ೨ ||

ರಾಗ - ಶಾನಡಾ

ತಾಳ - ಆದಿ

ರಘುರಾಮರ ಪಾದವ ಹಿಡೀ ಹಿಡಿ

|| ೫ ||

ಹೆಣ್ಣು ಹೊನ್ನು ಮಣ್ಣು ಮೂರರಾಶೆಯ ಮಾಡಿದೆ |  
ಅದರೊಳಗೇನದೆ ಹುಡಿ ಹುಡಿ

ಶ್ರೀದವಿಶ್ಲೇಷನ ಪಾದ ಸೃಷ್ಟಿಯ  
ಮರಿಯದೆ ಬೇಗನೆ ನುಡಿ ನುಡಿ

-----

### ಸುಳಾದಿ

ರಾಗ - ಆರಭಿ

ಅಂದು ಇಂದು ಎಂದೆಂದಿಗು ಗೋ-  
ವಿಂದನೆ ಗತಿ ನಮಗೆಂದು  
ಇಂದಿರೇಶ ವಿಧಿವಂದ್ಯ ನಮೋ ನತಬಂಧು  
ಎಂದರಾನಂದವೀವ ನಮಗೆಂದೂ  
ಬಂದ ಬಂದ ಭಯವೃಂದಗಳೋಡಿಸಿ  
ಹಿಂದು ಮುಂದು ಎಡಬಲದೊಳಗಿಹ  
ನಿಧ್ಯಂಧ್ಯನ ದಯಕೇನೆಂದೆ ಮು-  
ಕುಂದನ ಮೋರಹೋಗದಿರಲು ಭವ  
ಬಂಧನ ಬಿಡಿಸುವರಾರಿಳಿಯೋಳು  
ನಂದ ನಂದನ ಶ್ರೀದವಿಶಲನ  
ಪೋಂದಿನೋಡು ಸುಖಸಾಂಧ್ಯನ ಹೇ ನಮಗೆಂದು

ತಾಳ - ಮಟ್ಟ

ಪಾಪಪ್ರಯ ನಮ್ಮ ಸಮಿಾಪಕೆ ಬರಲ್ಪಾಕೆ  
ಪಾಪವಂಕವನು ಲೇಪಿಸಿಕೊಳಲ್ಪಾಕೆ  
ಪಾಪಿಮನವೆ ಲಕ್ಷ್ಯಪತಿಯ ವ್ಯಾಪಾರವ ನೋಡು  
ಪಾಪಗಳೀಡ್ಯಾಡು ರೂಪವೆ ಅಣುಮಹ-  
ದ್ಯೂಪವೇ ಗುಣ ನಾಮರೂಪವೇ ಸತ್ಯಚಿತ್ವಾಲೀ  
ರೂಪಾತ್ಮಕ ನಿತ್ಯ ಆಪನ್ನಪಾಲ ಶ್ರೀದವಿಶಲ ತ್ರಿಜಗ-  
ದ್ವಾಪಕ ಸರ್ವಪ್ರಾಪಕನ ನೆರಿನಂಬು

ನಿವಹ ತನ್ನಯವಾಯ್ತು ನೀನಾದರವನ  
 ವ್ಯವಹಾರವನುಸರಿಸುವರೆ ರಮಾಧವನ  
 ನವವಿಧ ಭಕ್ತಿ ಭಾಗ್ಯವ ಪಡೆಯೋ ಪಡೆದವರೆ  
 ಶ್ರವಣಮಂಗಳ ಭಾಗವತ ಕೇಳು ಕೇಳುವರೆ  
 ಕವಿಜನರ ಕರುಣಾಕ್ಷೇತಾಗು ಈಡಾಗುವರೆ  
 ಭುವನದೊಳಗುಳ್ಳ ಪೂರ್ವತೀಧರ್ಜ್ಞೇತ್ತು  
 ಅವನಾದರು ಮಾಡು ಪವನಾಂತರಾತ್ಮ  
 ಶ್ರೀದವಿರಲ ನಿನ್ನ ಸಾಕುವನು ನಿತ್ಯ ಕೃತಕೃತ್ತು

|| ೨ ||

ತಾಳ - ಅಟ್ಟಿ

ನಾನ್ಯಾಕವನನುಸರಿಸುವೆ ನೆಂಬಿಯಾ  
 ನೀನು ಬಿಟ್ಟರವ ಬಿಡಲರಿಯನು ಕೇಳು  
 ತಾನೆ ತನ್ನಚರ್ಚನಿಗೊಂಬ ಬಿಂಬ ಮ-  
 ಹಾನು ಭಾವರೆಲ್ಲರು ಬಲ್ಲರು ಕೇಳು  
 ದೀನನಾಥ ಸಮ್ಮಿಶ್ರೀದವಿರಲನಿ-  
 ಗೇನೆಂದೆನವನ ಶಾರುಣ್ಯಕೆ ನಮೋ ನಮೋ

|| ೩ ||

ತಾಳ - ಅದಿ

ಅಂತು ಇಂತು ಈ ಕಲಿಕಾಲದೊಳು  
 ಸಿಂತರ ಬೀಳದೆ ಬಹುಕಾಲಾ  
 ಸಂತ್ಯಾಸುವ ಸಂತರ ಕಾಲವಷಿಡಿ  
 ಅಂತಕನವರಿಗೆ ನೀಪಾಲಾ  
 ಎಂತಾಗುವಿಯೋ ಅಂತ್ಯರದೆ ಬಿಡು  
 ಭಾರಂತಿಯು ಇನ್ನಾದರು ಬರಿದೆ  
 ಚಿಂತಿಸದಿರು ತನು ಮನೆ ಧನ ವನಿತೆಯ  
 ರಂತರಿಸುವರಲ್ಲದೆ ನಿನಗೇನು ಸ್ತ-  
 ತಂತ್ರವಿಲ್ಲ ನಿಜಮಂತ್ರವಿದೆ ಮಾ-  
 ಹಂತರೊಡೆಯ ಭಗವಂತನ ಮರೆಯದೆ  
 ಚಿಂತಿಸು ಚಿತ್ಯಾಖಿಮಯನಾ  
 ನಿಂತು ಕೊತು ಮಲಗೆಂತಾದರು ಜಗ-  
 ದಂತರಾತುಮ ಶ್ರೀದವಿರಲನ  
 ಚಿಂತಿಸು ಚಿತ್ಯಾಖಿಮಯನ ನೀ ಚಿಂತಿಸು

|| ೪ ||

ಜಡಿ

ಅತ್ಯಾರ್ಥರಾತ್ಮಸವಾತನ ಬಿಡದೆ ಮ-  
ಹಾತ್ಮರೋಡೆಯ ಶ್ರೀದವಿಶಲಾತನ ನೇರೆನಂಬೋ ||

-----

ರಾಗ - ಮಾಯಾಮಾಳವಗಾಳ

ತಾಳ - ಏಕ

ಸಾಕಯ್ಯ ಸಾಕು ಸಾಕಯ್ಯ ನಮ-  
ಗಾಕಯ್ಯ ಇನ್ನುವಿವೇಕರ ಸಂಗತಿ

|| ಪ ||

ಬುದ್ದಿಶೂನ್ಯರಿಗೆ ಬುದ್ದಿಯನ್ನೇಳಲು  
ಮದ್ವಾನೆ ಮೈಯ್ಯ ತೊಳಿದಂತಾಯಿತು

|| ಱ ||

ದುರುಳಜನರಿಗೆ ಧರ್ಮವನೊರೆಯಲು  
ಪರುಡಗೆ ಕನ್ನಡ ತೋರಿದಂತಾದೀತು

|| ಅ ||

ಶ್ರೀದವಿಶಲ ನೆನ್ನದಜಾಣನಿಗೆ ದೋದಿಸೆ  
ದೋಗೇಲ್ಲ ಮುಂದೆ ಒದರಿದಂತಾಯಿತು

|| ಉ ||

-----

ರಾಗ - ಹೀಲು

ತಾಳ - ಏಕ

ದೇದುವದೂ ಬಲು ಕವ್ವಾ

|| ಪ ||

ನೀಡದಿದ್ದವನೇ ನವ್ವಾ

|| ಅ.ಪ. ||

ನಾಚಿಕೆ ಎಲ್ಲನೂ ತೊರದೂ ಮಹಾ | ನೀಚರಿಗೆ ಬಾಯ್ತುರದೂ || ಱ ||

ಕೊಟ್ಟಾರೆಂಬ ದುರಾಶಾ ಕ್ಷಯಾ | ಭೃಷ್ಟರರಿಯರೂ ಕ್ಷೇಶಾ || ಅ ||

ಚಿತ್ತವೃತ್ತಿಯನು ಕಂಡೂ ಅಧಮರ | ಹೊತ್ತುಹೊತ್ತಿಗೆ ಕಾಣಿಸಿಕೊಂಡು ||  
ಇ ||

ಗುಣಹೀನರ ಕೊಂಡಾಡೀ ಬಂದು | ಕ್ಷಣಾಕ್ಷಣಾಕವರನು ನೋಡೀ || ಉ ||

ಶ್ರೀದವಿಶ್ವಲನ ಬಿಟ್ಟ್ವಾ | ಅಧಮಾಧಮರಿಗೆ ದೈನ್ಯ ಬಟ್ಟ್ವಾ || ಇ ||